Figures ? In Lakhs

FINANCIAL EXPRESS

COLAMA COMMERCIAL COMPANY LIMITED CIN: L51109WB1983PLC035719

Regd. Office: CA-226, CA Block Sector 1, Kolkata - 700064 Email: colamacommercial@gmail.com, Website: www.colamacommercial.in

Extract of Statement of Standalone Unaudited Financial Results for the Quarter ended June 30, 2023

Quarter ended 30-June-2023 (Unaudited) 9.20	Quarter ended 30-June-2022 (Unaudited) 6.18	Year ended 31-Mar-2023 (Audited) 33.77
9.20	6.18	33.77
4.49	2.91	14.51
4.49	2.91	14.51
4.49	2.91	10.81
4.49	2.91	10.81
24.75	24.75	24.75
1.81 1.81	1.18	4.37 4.37
	4.49 4.49 24.75	4.49 2.91 4.49 2.91 24.75 24.75 1.81 1.18

 a) The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the Stock Exchange and the listed entity www.colamacommercial.in

For and on behalf of the Board of Directors RAJESH PRAJAPATI DIRECTOR DIN: 08251452



Place : Kolkata

Date : 10.08.2023

RDB RASAYANS LIMITED

CIN-L36999WB1995PLC074860 Regd. Office: Bikaner Building, 8/1, Lal Bazar Street,

R.No- 09 Kolkata-700001, Ph No (033) 44500500, Fax No 91-33-2242 0588 E-mail: info@rdbindia.com, Website: www.rdbgroup.in

EXTRACT OF UN-AUDITED FINANCIAL RESULTS FOR THE QUARTER ENDED 30TH JUNE, 2023

SI. No	Particulars	Quarter ended June 30 2023	Quarter ended March 31 2023	Quarter ended June 30 2022	Year Ended March 31 2023
		Unaudited	Audited	Unaudited	Audited
1	Total Income from Operations (Net)	2,947.52	3,028.10	3,363.08	12,413.48
2	Net Profit/(Loss) for the period (before Tax, Exceptional and /or Extraordinary items)	889.37	328.71	1,239.39	3,272.34
3	Net Profit/(Loss) for the period before Tax (after Exceptional and/or Extraordinary items)	889.37	328.71	1,239.39	3,272.34
4	Net Profit/(Loss) for the period after Tax (after Exceptional and/or Extraordinary items)	665.40	237.56	890.03	2,436.94
5	Total Comprehensive Income/ (Loss) for the period [Comprising Profit / (Loss) for the period (after tax) and Other Comprehensive Income (after tax)]	665.40	236.26	890.03	2,435.64
6	Equity Share Capital (Face Value of Rs.10/- each)	1,771.48	1,771.48	1,771.48	1,771.48
7	Reserves(excluding Revaluation Reserve as shown in the Balance Sheet of previous year)	-			14,461.74
8	Earnings Per Share (of Rs. 10/- each) Basic: Diluted:	3.76 3.76	1.34	5.02 5.02	13.76 13.76

Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the website of BSE Limited at www.bseindia.com and on the Company's website at www.rdbgroup.in

and approved by the Board of Directors at their meeting held on 10th August, 2023.

The above unaudited results have been reviewed by the Audit Committee

For RDB RASAYANS LIMITED

Place: Kolkata Date: 10.08.2023

Shanti Lal Baid Managing Director DIN: 00056776



Regd. Office: D-90, Okhla Industrial Area, Phase-I, New Delhi-110020 Tel.: +91-11-26818840, 26818642; Fax: +91-11-26811959, 26817225 E-mail id: cs@kei-ind.com; Website: www.kei-ind.com

KEI INDUSTRIES LIMITED

NOTICE OF 31st ANNUAL GENERAL MEETING OF KEI INDUSTRIES LIMITED TO BE HELD THROUGH VC (VIDEO CONFERENCING) / OAVM (OTHER AUDIO VISUAL MEANS

Notice is hereby given that the 31st Annual General Meeting ('AGM') of the Members of KE Industries Limited is scheduled to be held on Friday, September 01, 2023 at 03.30 P.M through Video Conferencing ("VC") / Other Audio Visual means ("OAVM") in compliance with General Circular 14/2020, 17/2020, 20/2020, 02/2021, 19/2021, 21/2021, 2/2022 dated April 08, 2020, April 13, 2020, May 05, 2020, January 13, 2021, December 08, 2021, December 14, 2021 and May 05, 2022 respectively followed by Circular No. 10/2022 dated December 28, 2022, issued by the Ministry of Corporate Affairs (hereinafter collectively referred to as "MCA Circulars") and 'SEBI' Circular No. SEBI/HO/CFD/PoD-2/P/CIR/2023/4 dated January 05, 2023 and all other applicable laws and circulars issued by the Ministry of Corporate Affairs (MCA), Government of India and Securities and Exchange Board of India (SEBI) as amended time to time, to transact the Ordinary and Special Businesses, as set out in the Notice of AGM. Company's Registered Office i.e. D-90, Okhla Industrial Area, Phase-1, New Delhi-110020 will be considered as venue for the

In compliance with the above circular, Notice of the Annual General Meeting, Directors' Report, Auditors' Report and Financial Statement for the year ended March 31, 2023 and remote e-voting details have been sent in electronic mode to all the members whose Email IDs are registered/available with the Company/RTA/Depository. The date of completion of sending Email of Notice of the AGM along with Annual Report to the shareholders was August 09, 2023.

In case you have not registered your Email ID with the Company/RTA/Depository, please follow below instructions to register your Email ID for obtaining Annual Report for FY 2022-23 and login details for e-voting

Physical Shareholders are requested to furnish their Email IDs, mobile numbers bank account details for the purpose of 31st Annual General Meeting of the Company and/or other details in Form ISR-1 and other relevant forms prescribed by SEBI with the Company's Registrar and Share Transfer Agent, MAS Services Limited, T-34, 2nd Floor, Okhla Industrial Area, Phase-II, New Delhi-110020, Email Id: investor@masserv.com, Website:

> Relevant forms prescribed by SEBI in this regard are available on the website of the RTA at www.masserv.com under download tab and also available on the website of the Company at https://www.keiind.com/investor-relations/investors/download/ for information and use by the Shareholders. You are requested to kindly note of the same and update your particulars timely.

PLEASE UPDATE THE SAME ON OR BEFORE AUGUST 25, 2023. Shareholders are requested to Register / Update their details in their demat

account as per the process advised by Depository Participant (DP). PLEASE UPDATE THE SAME ON OR BEFORE AUGUST 25, 2023.

In compliance with the provisions of Section 108 of the Companies Act, 2013 read with the Companies (Management and Administration) Rules, 2014 as amended and Regulation 44 of SEBI (Listing Obligations and Disclosure Requirements) Regulations, 2015, the Company has offered e-voting facility for transacting all the businesses by National Services Depository Limited (NSDL) through their portal www.evoting@nsdl.co.in to enable the members to cast their votes electronically. The remote e-voting period commences from Tuesday, August 29, 2023 (09:00 AM IST) till Thursday, August 31, 2023 (05:00 PM IST). No e-voting shall be allowed beyond the said date and time. The remote evoting module shall be disabled by NSDL for voting thereafter. Any person, who acquires shares and becomes member of the Company after dispatch of the notice and holding shares as of the cut-off date i.e. August 25, 2023, may obtain the login ID and password by sending a request at www.evoting@nsdl.co.in or RTA, MAS Services Limited at investor@masserv.com. However, if the members are already registered with NSDL for remote e-voting then they can use their existing user ID and password for casting their vote. Once the vote on a resolution is cast by the member, the member shall not be allowed to change it subsequently. The facility for voting through e-voting shall be made available at the AGM and the members who have cast their vote by remote e-voting prior to the AGM may also attend the AGM but shall not be entitled to cast their vote again. M/s. S. K. Batra & Associates, (Membership No. FCS 7714 & CP No. 8072) Practicing Company Secretaries has been appointed as Scrutinizer for the e-voting process. The detailed procedure for remote e-voting is contained in the Notes annexed to the Notice of the AGM. Any query/grievance relating to e-voting may be addressed to Mr. Kishore Kunal, AVP (Corporate Finance) & Company Secretary, KEI Industries Limited, D-90, Okhla Industrial Area, Phase-1, New Delhi - 110020, Phone: 011-26818840, Fax: 011-26811959, Email:

Pursuant to Section 91 of the Companies Act, 2013, Rule 10 of the Companies (Management & Administration) Rules, 2014 and Regulation 42 of SEBI (Listing Obligations and Disclosure Requirements) Regulations, 2015 that the Register of the Members and Share Transfer Books of the Company will remain closed from Saturday, August 26, 2023 to Friday, September 01, 2023 (both days inclusive) for the purpose of taking record of the shareholders at the Annual General Meeting.

The Notice of the AGM and the Annual Report is also available on the Company's website, at www.kei-ind.com, websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively, and on the website of NSDL www.evoting.nsdl.com.

Place: New Delhi

financialexp.epa.in

For KEI Industries Limited

Place: Bengaluru

Date: 10/08/2023

Kishore Kunal Date: 10th August, 2023 AVP (Corporate Finance) & Company Secretary

OVOBEL FOODS LIMITED

CIN - L85110KA1993PLC013875 Regd. Office: Ground Floor, No.46, Old No.32/1, 3rd Cross, Aga Abbas Ali Road, Ulsoor, Bangalore- 560042. Tel: 080-25594145/25594147, Fax: 080-25594147 E Mail: info@ovobelfoods.com Website: www.ovobelfoods.com

Unaudited Financial Results for the 1st Quarter ended June 30th, 2023 (See Regulation 47 (1) (b) of the SEBI (LODR) Regulations 2015

					(Rupees in Lakh:
	Particulars	(Year ended		
SI. No		30.06.2023	31.03.2023	30.06.2022	31.03.2023
.50.5		Un-audited	Audited	Un-audited	Audited
1	Total Income from Operations	4,907.93	5,817.51	4,863.35	22,134.15
2	Net Profit / (Loss) for the period (before Tax, Exceptional and/or Extraordinary items#)	1,406.01	2,001.63	492.92	5,259.58
3	Net Profit / (Loss) for the period before tax (after Exceptional and/or Extraordinary items#)	1,406.01	2,001.63	492.92	5,259.58
4	Net Profit / (Loss) for the period after tax (after Exceptional and/or Extraordinary items#)	1,058.09	1,467.16	352.61	3,882.27
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	1,058.23	1,475.58	352.83	3,890.76
6	Equity Share Capital	950.08	950.08	950.08	950.08
7	Reserves (excluding Revaluation Reserve) as shown in the Audited Balance Sheet of the previous year	828	4,941.00		4,941.00
8	Earnings Per Share (of Rs. 10/- each) (for continuing and discontinued operations) -				
	1. Basic	11.14	15.44	3.71	40.86
	2. Diluted	11.14	15.44	3.71	40.86

Note: a) The above is an extract of the detailed format of Quarterly Financial Results filed with Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the companies website (www.ovobelfoods.com). b) The impact on net profit / loss, total comprehensive income or any other relevant financial item(s) due to change(s) in accounting policies shall be disclosed by means of a footnote. c) # - Exceptional and/or Extraordinary items adjusted in the Statement of Profit and Loss in accordance with Ind-AS Rules / AS Rules, whichever is applicable.

Place: Bangalore Date: 09th August, 2023 For Ovobel Foods Limited Sd/- Prakriti Sarvouy Company Secretary





CIN- L34101KA1967PLC001706

Registered office: Plot No-1, Dyavasandra Indl Layout, Whitefield Road, Mahadevapura PO., Bengaluru 560 048 Ph: 080 - 67141111 e-mail: vstgen@vsttractors.com. www.vsttractors.com.

NOTICE OF THE 55th ANNUAL GENERAL MEETING (AGM) TO BE HELD THROUGH VIDEO CONFERENCING (VC) OTHER AUDIO VISUAL MEANS (OAVM) AND EVOTING INSTRUCTIONS

- Shareholders may note that the 55th Annual General Meeting (AGM) of the Company is scheduled to be held on Friday, the September 01, 2023 at 11.00 a.m. IST through Video Conferencing (VC)/ Other Audio Visual Means (OAVM) in compliance with General Circular Nos. 14/2020 dated April 08 2020, 17/2020 dated April 13, 2020, 20/2020 dated May 05, 2020, 02/2021 dated January 13 & 02/2022 dated May 05,2022, 11/2022 dated 28th December 2022 and all other applicable laws and circulars issued by the Ministry of Corporate Affairs (MCA) and Securities and Exchange Board of India (SEBI), to transact the Ordinary and Special business as set out in the Notice.
- Company's Regd. Office: Plot No. 1, Dyavasandra Industrial Layout, Whitefield Road, Mahadevapura Post, Bangalore - 560 048 will be considered as venue for the purpose of the AGM.
- In compliance with the above Circulars only electronic copies of the Notice of the AGM and Annual Report for the financial year 2022-23 has been sent electronically to those Members of the Company, whose email addresses are registered with the Company/ Depositary Participants(s). The aforesaid documents is also available on the Company's website at www.vsttractors.com as well as on the websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively. The AGM notice is also available at www.evotingindia.com on the website of the Central Depository Services(India) Limited (CDSL)

 The Register of Members and Share Transfer Books of the Company will remain closed from August 26, 2023, to September 01, 2023 (both days inclusive) for the purpose of ascertaining the Shareholders attending the AGM.

- Members holding shares in physical form or Demat form and have not registered their email address may procure User ID and Password in the following manner for casting their vote through remote e-voting or though the e-voting system during the meeting as mentioned in the AGM Notice.
- a. In case shares are held in physical mode, by writing to the Company with details of Folio No. Name of shareholder, scanned copy of the share certificate (front and back), PAN (self-attested scanned copy of PAN card), AADHAR (self-attested scanned copy of Aadhar Card) to Company on vstagm@vsttractors.com / RTA on irg@integratedindia.in
- b) In case shares are held in demat mode by writing to the Company with details of DPID, Client ID (16 digit DPID +CLID or 16 digit beneficiary ID), Name, client master or copy of Consolidated Account statement, PAN (self-attested scanned copy of PAN card), AADHAR (self-scanned copy of Aadhar card) to Company on vstagm@vsttractors.com / RTA on irg@integratedindia.in.
- 6. Those members holding shares in physical form, whose email addresses are not registered with the Company, may register their email address by communicating/writing to the Company's Register & Share Transfer Agent ("RTA") M/s. Integrated Registry Management Services Private Limited No. 30, Ramana Residency, 4th Cross, Sampige Road, Malleswaram, Bangalore - 560003, Tel: +91-80-23460815-818 at irg@integratedindia.in along with the copy of the signed request letter mentioning the name and address of the shareholder, Self- attested copy of the PAN card and self-attested copy of any document (e.g. Driving License, Election Identity Card, Passport) in support of the address of the shareholder. The members who are holding shares in demat form, can update their email address with their respective Depository Participants.

7. E-voting details:

Members holding shares either in physical form or in dematerialized form as on the cut-off-date i.e. August 25, 2023, may cast their vote only through electronically on the ordinary and special business as set out in the notice of AGM through voting system of Central Depository Services (India) Limited (CDSL) from a place other than venue of AGM (remote e-voting).

All members are informed that:

- The Ordinary and the Special business as set out in the notice of 55th AGM may be transacted only through voting by electronic means:
- The remote e-voting period starts on August 29, 2023 (from 9.00 am IST) and ends on August 31, 2023 (up to 5.00 pm IST). The remote e-voting shall not be allowed beyond the said date and time.
- August 25, 2023 is the cut- off date for determining the eligibility to vote through remote e-voting or e-voting at AGM dated September 01, 2023.
- Any person, who acquires the shares of the Company and becomes a member of Company after dispatch of Notice of AGM and holds shares as of cut-off date i.e. August 25, 2023 may obtain the Login ID and password by sending a request to the Company or its RTA at the address/e-mail IDs given below. However, if the member is already registered with CDSL for remote e-voting, then such member shall use the existing user ID and password for casting his/her vote. Members can also log in by using the existing login credentials of the demat account held through Depository Participant registered with NSDL, or CDSL for e-voting facility.
- The instructions for joining the AGM and the manner of participation in the remote e-voting or casting vote through e-voting system during the AGM are provided in the AGM Notice.
- Persons who have acquired shares and became members of the company after dispatch of the notice and holding shares as on the cut-off date ie. August 25, 2023, may obtain the login ID and password by referring the notice of the Company or by sending an email to irg@integratedindia.in by mentioning their Folio No/ DP.ID and Client ID. However, if a person already registered with CDSL for e-voting then existing user ID and password can be used for casting vote.
- The facility of e-voting shall be available at the AGM. The members who have cast their vote by remote e-voting may also attend the AGM but shall not be entitled to cast their vote again in the meeting and a person whose name is recorded in the register of members or in the register of beneficial owners maintained by the depositories as on the cut-off date only shall be entitled to avail the facility of remote e-voting as well as e-voting in the AGM.
- Notice of the AGM is also available on the Company's Website i.e. www.vsttractors.com and also on CDSL website i.e. www.evotingindia.com.
- Only those shareholders, who are present in the AGM through VC/OAVM facility and have not casted their vote on the Resolutions through remote e-Voting and are otherwise not barred from doing so, shall be eligible to vote through e-Voting system available during the AGM.

In case of any gueries members may refer to the Frequently Asked Questions (FAQ) and e-voting manual available at www.evotingindia.com, under help section or write an email to helpdesk.evoting@cdslindia. com. The members may contact Mr. Harish K (Manager), Integrated Registry Management Services Private Ltd, No. 30, Ramana Residency, 4th Cross, Sampige Road, Malleswaram, Bangalore – 560003, Tel: +91-80-23460815-818 | email- irg@integratedindia.in All grievances connected with the facility for voting by electronic means may be addressed to Mr. Rakesh

Dalvi, Manager, (CDSL) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com or call on toll free no. 1800 22 55 33.

for V.S.T. TILLERS TRACTORS LIMITED (Sd/-) Chinmaya Khatua

Company Secretary

UNIVA FOODS LIMITED

(Formerly Known as Hotel Rugby Limited) CIN: L55101MH1991PLC063265 REGISTERED OFFICE: 2, Ground Floor, 9, Dev Bhuvan, Gazdar Street, Chirabazar, Kalbadevi, Mumbai City-400002, Maharashtra, India. | CONTACT: 022 67470380

EXTRACT OF UNAUDITED FINANCIAL RESULTS FOR FIRST QUARTER ENDED JUNE 30, 2023

WEBSITE: www.hotelrugby.co.in, EMAIL ID: rugbyhotel@rediffmail.com

			Year Ended		
Sr. No.	Particulars J	June 30 2023	Mar 31 2023	June 30 2022	Mar 31 2023
		(Unaudited)	(Audited)	(Unaudited)	(Audited)
1.	Total Revenue from operations	2.72	19.50	000	19.53
2.	Total expenses	10.59	16.28	7.69	47.73
3.	Profit / (Loss) from operations before	10.020 (4)	5,00004.0	0.0000000000000000000000000000000000000	3902523033
*****	exceptional, extra-ordinary items and tax	(7.87)	3.22	(7.69)	(28.20)
4.	Exceptional item	80 162	15	81 20	100 12
5.	Extraordinary items	8.9	(+)	80	17
6.	Profit / (Loss) from ordinary activities				
33555	after exceptional and extra-ordinary items				
52	but before tax	(7.87)	3.22	(7.69)	(28.20)
7.	Tax expense				53
8.	Net Profit / (Loss) from ordinary activities	2750620	05040500	10000000000	0.000000000
~~	after tax	(7.87)	3.22	(7.69)	(28.20)
9.	Other Comprehensive Income	100	-	- 2	34
10		5.5	75	100	27
11	Total comprehensive income	(7.87)	3.22	(7.69)	(28.20)
12		00000040	10000000	1000000000	2000-000-00
	(Face value of Rs. 1/- each per share)	1,432.28	1,432.28	1,432.28	1,432.28
13		6.100.000.00	Contractor	50000 CHE	600000000
27.5	balance sheet of the previous accounting year	100	*	*	(1,415.47)
14	Earnings Per Share (Before and After extraordinary items)				0.000 00 80
	A Basic	(0.0550)	0.0225	(0.0537)	(0.1969)

The above financial results for the First Quarter ended June 30, 2023 are available on the Stock Exchange websites i.e. www.nseindia.com and www.bseindia.com and on the Company's website https://hotelrugby.co.in/

(0.0550)

For and on behalf of UNIVA FOODS LIMITED (Formerly Known as Hotel Rugby Limited)

(0.0537)

Place: Hyderabad Date: August 11, 2023

B Diluted

Haseena Shaik **Managing Director** DIN: 08141400

(0.1969)

LOKESH MACHINES LIMITED

0.0225

Regd. Office: B-29, EEIE STAGE-II, Balanagar, Hyderabad- 500 037, Telangana E-mail Id:cosecy@lokeshmachines.com; Website:www.lokeshmachines.com CIN: L29219TG1983PLC004319

EXTRACT OF THE UN-AUDITED FINANCIAL RESULTS FOR THE QUARTER ENDED JUNE 30, 2023 (₹ in lakhs)

	1	Year ended		
Particulars	30.06.2023	31.03.2023	30.06.2022	31.03.2023
	(UN-AUDITED)	(AUDITED)	(UN-AUDITED)	(AUDITED)
Total Income from Operations	5069.46	6761.97	5025.62	24451.06
Net Profit/(Loss) for the period (before tax and exceptional items)	108.85	491.73	100.54	1291.51
Net Profit/(Loss) for the period before tax (after exceptional items)	108,85	491.73	100.54	1450.65
Net Profit/(Loss) for the period after tax (after exceptional items)	76.20	296.11	72.39	967.35
Total comprehensive income for the period (Comprehensive Profit/Loss for the period (after Tax) and Other Comprehensive Income (after tax)	76.20	301.65	72.39	972.89
Equity Share Capital	1789.68	1789.68	1789.68	1789.68
Other Equity (excluding Revaluation Reserve) as show in the Audited Balance Sheet of the previous year	2	12	92	14107.81
Earnings Per Share:		, ,		
Basic: (₹)	0.43	1.65	0.40	5.41
Diluted: (₹)	0.43	1.65	0.40	5.41
Na4a.				100

- 1. The above is an extract of the detailed format of Un-audited financial results for Quarter ended on June 30, 2023, filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Un-audited financial results for Quarter ended on June 30, 2023, are available the websites of Stock Exchanges at: www.bseindia.com and www.nseindia.com and on the company's website: www.lokeshmachines.com.
- 2. The above results have been reviewed by the Audit Committee and approved by the Board of Directors at their respective meetings held on August 10, 2023. The Statutory Auditors have carried out their limited review for the guarter ended June 30, 2023.
- 3. The figures for the quarter ended March 31, 2023, as reported in these financial results are the balancing figures between audited figures in respect of the full financial year and the published unaudited year to date
- figures up to the end of the third quarter of the relevant financial year which were subjected to limited review. 4. Net Profit after tax includes exceptional item of Rs. 159.14 lacs during the year ended March 31, 2023 which represents insurance claim received with respect to damaged machinery in transit.

For and on behalf of the Board

Date: August 10, 2023 Place: Hyderabad

Mullapudi Lokeswara Rao Managing Director DIN: 00989447

PVP VENTURES LIMITED

CIN: L72300TN1991PLC020122

Reg. Office: KRM Centre, 9th Floor, Door No. 2, Harrington Road, Chetpet, Chennai-600031, Tamil Nadu Corp. Off: Plot No. 83 & 84, 4th Floor, Punnaiah Plaza, Road No. 2, Banjara Hills, Hyderabad – 500 034, Telangana E-mail ID: investorrelations@pvpglobal.com Website: www.pvpglobal.com

NOTICE OF 32nd ANNUAL GENERAL MEETING, E-VOTING INFORMATION AND BOOK CLOSURE NOTICE IS HEREBY GIVEN THAT the Thirty second (32nd) Annual General Meeting (AGM) of PVP VENTURES

LIMITED will be held on Friday, September, 01. 2023 at 10.00 a.m. (IST) through Video Conference (VC)/Other Audio Visual Means (OAVM) for the purpose of transacting the business mentioned in the Notice dated Augus 02, 2023. The Ministry of Corporate Affairs (MCA) has vide its Circular No. 20/2020 dated 5th May, 2020, Circular No. 17

2020 dated 13th April, 2020, Circular No.14/2020 dated 8th April, 2020, Circular No.02/2021 dated 13th January 2021, Circular No.21/2021 dated 14th December, 2021, Circular No.2/2022 dated 5th May, 2022 and General Circular No.10/2022 dated 28th December, 2022 (collectively referred to as 'MCA circulars') & the Securities and Exchange Board of India Circulars dated 12th May 2020 and 5th January, 2023 ('SEBI Circulars') permitted the holding of AGM through VC or OAVM, without the physical presence of the Members at the venue. In compliance with these MCA circulars and the relevant provisions of the Companies Act, 2013 and the SEBI (Listing Obligations and Disclosure Requirements) Regulations, 2015, the Thirty second AGM of the Members of the Company will be held through VC/OAVM. The Notice of the AGM along with the Annual Report 2022-23 will be sent only through electronic mode to the Members of the Company who have registered their e-mail addresses with the Company/Registrar & Share Transfer Agents.

In accordance with the aforesaid MCA circulars and the SEBI circulars dated 12th May, 2020, 15th January, 2020 and 13th May, 2022. Notice of the AGM and the Annual Report 2022-23 will also be available on the website of the Company i.e.www.pvpglobal.com and also hosted on the stock exchanges viz. www.bseindia.com www.nseindia.com and the website of the Company www.pvpglobal.com. Members can participate in the AGM through VC/OAVM facility only. Members participating in the Meeting through VC/OAVM shall be counted for the purpose of reckoning the quorum under Section 103 of the Companies Act, 2013.

The instructions for joining the AGM and for e-voting are provided in the Notice of the AGM. Members holding shares in physical form who have not registered their e-mailaddresses with the Company/KFintech can obtain Notice of the 32nd AGM, Annual Report and/or login details for joining the 32nd AGM through VC/OAVM facility including e-voting, by writing to NSDL atevoting@nsdl.com with details of Folio No. and attaching a self-attested scanned copy of the PAN card.

The Resolutions covered in the AGM Notice will be transacted through remote e-voting (facility to cast vote from a place other than the venue of AGM). Voting through electronic means would commence at 9.00 a.m. on August 28, 2023 and would end at 5.00 p.m. on August 31, 2023. Please note that the voting shall not be allowed beyond 5.00 p.m. on August 31, 2023. Members who have acquired shares after the dispatch of the Annual Report and before the cut off date may obtain the user ID and Password by sending a request at evoting@nsdl.com Members attending the AGM who have not cast their vote by remote e-voting shall be eligible to vote during the AGM through e-voting facility. Members who have cast their vote through remote e-voting prior to the Meeting, may participate in the AGM but shall not be entitled to cast their vote again in the Meeting.

Members holding shares in physical form who have not updated their mandatefor receiving the dividends directly

in their bank account through ElectronicClearing Service (NECS/NACH) or any other means (Electronic Bank Mandate) can register their Electronic Bank Mandate to receive dividends directly into their bank accounelectronically, by sending a self-attested scanned copy of the cancelled cheque issued by the Banker after implementation of the Core Banking System, bearing the name of the sole shareholder (in case of jointholding, the name of the first holder shall be mentioned in the cheque leaf) by email to e-inward.ris@kfintech.com. Members holding shares in demat form can update their e-mail address and bank account details by submitting a request to the concerned Depository Participants. Considering the above, we urge the shareholders to update their e-mail id, bank account details and PAN with the Company/KFintech/DepositoryParticipant to ensure receipt of the Annual Report, dividend and/or any otherconsideration and other communications from the Company SEBI vide its circular No. SEBI/HO/MIRSD/MIRSD RTAMB/P/CIR/2021/655 dated 3rd November, 2021 has mandated furnishing of PAN, KYC details, nomination and compulsory linking of PAN and Aadhaar by the shareholders holding shares in physical form. Letters pursuant to this circular enclosing theforms have been sent to the Members on 4th February 2022 and another reminder as per SEBI Circular SEBI/HO/MIRSD/MIRSD-PoD-1/P/CIR/2023/37, dated 16.03.2023 on 26.05.2023. The forms are also available in the websites of the Company www.pvpglobal.com and KFintech www.kfintech.com. Members holding shares in physical form are advised to up date their KYC details with the Company's Registrar and Transfer Agents, KFintech.

In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no 1800 1020 990 and 1800 22 44 30 or send a request to Email: investorrelations@pvpglobal.com. Notice is also hereby given pursuant to Section 91 of the Act and Regulation 42 of the SEBI (Listing Obligations and Disclosure Requirements) Regulations, 2015, that the Register of Members and Share Transfer Books of the Companywill remain closed from August 28, 2023 to September 01, 2023 (both days inclusive) for the purpose of AGM.

By order of the Board of Directors for **PVP VENTURES LIMITED** Sd/-M Kumar

Company Secretary

BENGALURU

Place: Chennai

Date : August 10, 2023

ದಿನಾಂಕ: 09-08-2023

ಲೋಕೋಪಯೋಗಿ ಇಲಾಖೆ

ಕಾರ್ಯನಿರ್ವಾಹಕ ಇಂಜನೀಯರರ ಕಛೇರಿ, ಲೋಕೋಪಯೋಗಿ ಇಲಾಖೆ ವಿಭಾಗ, ಬಾಗಲಕೋಟೆ.

ಟೆಂಡರ್ ಪ್ರಕಟಣಿ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದ್ಯಾದೇಶ 1999–2000 ರ ಪ್ರಕಾರ ಆ್ಯಕ್ಸ್ 2000 ರ ನಿಯಮದಂತೆ ಸ್ವಾಂಡರ್ಡ ಬಿಡ್ ಡಾಕ್ಸೂಮೆಂಟ್ ಕೆ.ಡಬ್ಲ್ಯೂ – ನಿಯಮದನ್ನಯ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತರಾದ ಅರ್ಹ ಗುತ್ತಿಗೆದಾರರಿಂದ http://kppp.karnataka.gov.in ಮೋರ್ಟಲ್ ಮುಖಾಂತರ ಬಾಗಲಕೋಟೆ ವಿಭಾಗದ ಅಡಿಯಲ್ಲಿಯ ಜಮಖಂಡಿ, ಬೀಳಗಿ ಉಪವಿಭಾಗದ ಈ ಕೆಳಕಾಣಿಸಿದ ರಸ್ತೆ ನಿರ್ವಹಣೆ ಕಾಮಗಾರಿಗಳ ಟೆಂಡರ್ ಅಹ್ವಾನಿಸಲಾಗಿದೆ.

ವರ್ಕ ಇಂಡೆಂಟ್ ನಂ. : <u>ಸಾಮಾನ್ಯ</u> : 1452, 1456, 1464, 1471, 1479, 1482, 1483, 1493, 1495, 1496, 1498, 1499, 1502, 1503, 1505, 1506, 1508, 1513, 1515, 1517, 1520, 2149, 2151, 2153

ಪರಿಶಿಷ್ಠ ಜಾತಿ: 1426, 1459, 1480, 1500, 1509, 1518, 1519, 2039, 2038, 2036, 2023.

ಪರಿಶಿಷ್ಟ ಪಂಗಡ : 2040, 2032, 2028, 2027, 2025.

ಸಂಖ್ಯೆ: ಲೋ.ಇ./ಬಾ.ವಿ./ಪಿ.ಬಿ./ಕೆ.ಡಬ್ಲ್ಯೂ/2023-24/1095

ಈ ಎಲ್ಲ ಕಾಮಗಾರಿಗಳ ಗರಿಷ್ಠ ಟೆಂಡರ್ \hbar ಟ್ಟ ಮೊತ್ತ ರೂ 83.48 ಲಕ್ಷ ಹಾಗೂ ಕ \hbar ಷ್ಠ ಮೊತ್ತ ರೂ. 6.10 ಲಕ್ಷಗಳ ವರೆ \hbar ನ ಕಾಮಗಾರಿಗಳಿಗೆ ಟೆಂಡರ್ ಅಹ್ವಾನಿಸಲಾಗಿದೆ.

ಅ) ಟೆಂಡರ್ ಆಕ್ಷೇಪಣೆಗಾಗಿ ನಿಗಧಿ ಪಡಿಸಿದ ದಿನಾಂಕ	:	18-08-2023 ರಂದು ಸಂಜೆ 5.30 ಘಂಟೆಯವರೆಗೆ.
ಬ) ಟೆಂಡರ್ ಸ್ವೀಕರಿಸುವ ದಿನಾಂಕ	:	21-08-2023 ರಂದು ಸಂಜೆ 4.00 ಘಂಟೆಯವರೆಗೆ.
ಕ) ತಾಂತ್ರಿಕ / ಆರ್ಥಿಕ ಬಿಡ್ ತೆರೆಯುವ ದಿನಾಂಕ	:	22-08-2023 ರಂದು ಸಂಜೆ 4.30 ಘಂಟೆಯವರೆಗೆ.

ಕಾಮಗಾರಿಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ವೈಬ್ ಸೈಟ್ ವಿಳಾಸ http://kppp.karnataka.gov.in ರಲ್ಲಿ ಪಡೆಯಬಹುದು

ಡಿಐಪಿಆರ್/ಬಾಗಲಕೋಟೆ/79/ಮಣಿಪಾಲ್/2023-24

ಸಂಖ್ಯೆ: ಯಿಮ್/ಉಗ್ರಾಣ/12/2023-24

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು.

ಲೋಕೋಪಯೋಗಿ ಇಲಾಖೆ ವಿಭಾಗ ಬಾಗಲಕೋಟೆ.

ದಿನಾಂಕ :07-08-2023

ಕರ್ನಾಟಕ ಸರಕಾರ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಯಾದಗಿರಿ

(Government of Karnataka, An Autonomous Institution) Email Id: directoryimsyadgir@gmail.com Ph.no 9481623299

:: ಟೆಂಡರ್ ಪ್ರಕಟಣೆ ::

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 2023-24ನೇ ಸಾಲಿಗೆಸಂಬಂಧಪಟ್ಟ ವಿಭಾಗಗಳಿಗೆ ಬೇಕಾಗುವ ಯಂತ್ರೋಪಕರಣಗಳು ಹಾಗೂ ಸಾಧನಸಲಕೆರಣೆಗಳು ಮೂರೈಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಫೋರ್ಟಲ್ https://kppp.karnataka.gov.in ನಲ್ಲಿಟೆಂಡರ್ ದ್ರಿ–ಲಕೋಟೆಯಲ್ಲಿ ಆಹಾನಿಸಿರುವ ಬಗ್ಗೆ.

<u>ゅ</u> , だ	ಸಂಸ್ಥೆ	ವಿವರ	ಟೆಂಡರ್ ಮೊತ್ತ	ಇ.ಎಂ.ಡಿ. ಮೊತ್ತ(2.5%)
1 2	ಡೀನ್& ನಿರ್ದೇಶಕರು, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಯಾದಗಿರಿ	DME/2023-24/IND0132 TENDER FOR SUPPLY OF BLOOD BANK EQUIPMENT AND INSTRUMENTS-2023-24 DME/2023-24/IND0130 TENDER FOR SUPPLY OF CENTRAL LAB EQUIPMENT AND INSTRUMENTS-2023-24	ての. 2,00,00,000/- ての. 1,63,00,000/-	ರೂ. 5,00,000/– ರೂ. 4,07,500/–
3		DME/2023-24/IND0131 TENDER FOR SUPPLY OF OPHTHALMOLOGY OPERATING MICROSCOPE WITH ALL ACCESSORIES-2023-24	ರೂ. 30,00,000/–	ರೂ. 75,000/–

ಟೆಂಡರ್ ಪಕ್ರಿಯೆ ವಿವರ: ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ https:/ /kppp.karnataka.gov.in ನಲ್ಲಿಪಡೆಯಬಹುದು.

ಸಹಿ/- ಡೀನ್ & ನಿರ್ದೇಶಕರು ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ಯಾದಗಿರಿ

ವಾ.ಸಾ.ಸಂ.ಇ/ಯಾದಗಿರಿ/94/ಕ.ರಾ.ಎಂ.ಸಿ.&ಎ/2023–24

HDFC BANK

ಓವೋಬೆಲ್ ಫುಡ್ಸ್ ಲಿಮಿಟೆಡ್

CIN: L85110KA1993PLC013875 ನೋಂದಾಯಿತ ಕಛೇರಿ: ನೆಲಮಹಡಿ, ನಂ.46, ಹಳೆಯ ನಂ.32/1, 3ನೇ ಕ್ರಾಸ್, ಆಗಾ ಅಬ್ಬಾಸ್ ಅಲಿ ರಸ್ತೆ, ಹಲಸೂರು, ಬೆಂಗಳೂರು-560042, ಫೋನ್: 080-2559 4145 / 2559 4147, ಫ್ಯಾಕ್ಸ್ 080-2559 4147 Email: info@ovobelfoods.com Website: www.overbelfoods.com

ಜೂನ್ 30, 2023 ರಂದು ಕೊನೆಗೊಂಡ 1ನೇ ತ್ರೈಮಾಸಿಕದಲ್ಲಿ ಲೆಕ್ಕಪರಿಶೋಧಿಸದ ಹಣಕಾಸು ಫಲಿತಾಂಶಗಳು (ನೋಡಿ ನಿಯಮ 47 (1) (b) SEBI (LODR) ನಿಯಮಗಳು 2015

					ರೂ. ಲಕ್ಷಗಳಲ್ಲಿ
→ →′		ತ್ರೈಮಾಸಿಕ ಕೊನೆಗೊಂಡಂತೆ			ಮುಕ್ತಾಯಗೊಂಡ ವಷ
ಕ್ರಮ ಸಂಖ್ಯೆ	ವಿವರಗಳು	30.06.2023	31.03.2023	30.06.2022	31.03.2023
		(ಆಡಿಚ್ ಮಾಡಿಲ್ಲದ)	(ಆಡಿಚ್ ಮಾಡಿರುವ)	(ಆಡಿಚ್ ಮಾಡಿಲ್ಲದ)	(ಆಡಿಚ್ ಮಾಡಿರು
1	ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ	4,907.93	5,817.51	4,863.35	22,134.15
2	0		2,001.63	492.92	5,259.58
3	ತರಿಗೆಗೂ ಮೊದಲಿನ ಅವಧಿಯ ನಿವ್ವಳ ಲಾಭ / ನಷ್ಟ (ವಿಶೇಷ ಮತ್ತು / ಹೆಚ್ಚುವರಿ ಐಟಂಗಳ ನಂತರ)	1,406.01	2,001.63	492.92	5,259.58
4	ತರಿಗೆಗೂ ನಂತರದ ಅವಧಿಗೆ ನಿವ್ವಳ ಲಾಭ / ನಷ್ಟ (ವಿಶೇಷ ಮತ್ತು / ಹೆಚ್ಚುವರಿ ಐಟಂಗಳ ನಂತರ)	1,058.09	1,467.16	352.61	3,882.27
5	ಅವಧಿಗೆ ಒಟ್ಟು ಸಮಗ್ರ ಆದಾಯ / ನಷ್ಟ {ಅವಧಿಯ ಸಂಚಿತ ಲಾಭ / ನಷ್ಟ (ತರಿಗೆಯ ನಂತರ) ಮತ್ತು ಇತರ ಸಮಗ್ರ ಆದಾಯ (ತರಿಗೆಯ ನಂತರ)}	1,058.23	1,475.58	352.83	3,890.76
6	ಈಕ್ವಿಟಿ ಷೇರು ಬಂಡವಾಳ	950.08	950.08	950.08	950.08
7	ಲೆಕ್ಕ ಪರಿಶೋಧಿಸಿದ ಹಿಂದಿನ ವರ್ಷದ ಬ್ಯಾಲೆನ್ಸ್ ಶೀಟ್ನಲ್ಲಿರುವಂತ ಮೀಸಲು (ಮರು ಮೌಲ್ಯಮಾಪನ ಮೀಸಲು ಹೊರತುಪಡಿಸಿ)	-	4,941.00	_	4,941.00
8	ಪ್ರತಿ ಷೇರಿಗೆ ಗಳಿಕೆಗಳು (ಪ್ರತಿ ರೂ.10/-) (ಮುಂದುವರಿಯಲು ಮತ್ತು ಸ್ಥಗಿತಗೊಳಿಸುವುದಕ್ಕಾಗಿ)				
	(1) ಬೇಸಿಕ್ (Basic)	11.14	15.44	3.71	40.86
	(2) ಡೈಲ್ಯೂಚೆಡ್ (Diluted)	11.14	15.44	3.71	40.86

ಗಮನಿಸಿ: a) ಮೇಲಿನವು 2015 ರ SEBI (ಪಟ್ಟಿ ಮತ್ತು ಇತರ ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಾವಳಿಗಳ 33 ರ ಅಡಿಯಲಿ ಸ್ವಾಕ್ ಎಕ್ಟ್ ಲಂಜಿಗೆ ಸಲ್ಲಿಸಲಾದ ತ್ರೈಮಾಸಿಕ ಹಣಕಾಸು ಫಲಿತಾಂಶಗಳ ವಿವರವಾದ ಸ್ವರೂಪದ ಸಾರವಾಗಿದೆ. ತ್ರ್ಯಮಾಸಿಕ ಹಣಕಾಸು ಫಲಿತಾಂಶಗಳ ಸಂಪೂರ್ಣ ಸ್ವರೂಪವು ಸ್ವಾಕ್ ಎಕ್ಸ್ಚೇಂಜ್ನ ವೆಬ್ಸ್ಮ್ ಬ್ ಗಳು ಮತ್ತು ಕಂಪನಿಗಳ ವೆಬ್ಸ್ಟ್ ಬ್ (www.ovobelfoods.com) ಇಲ್ಲಿ ಲಭ್ಯವಿದೆ b) ಲೆಕ್ಕಪತ್ರ ನೀತಿಗಳಲ್ಲಿನ ಬದಲಾವಣೆಗಳ) ಕಾರಣದಿಂದಾಗಿ ನಿವುಳ ಲಾಭ/ನಷ್ಟ ಒಟ್ಟು ಸಮಗ್ರ ಆದಾಯ ಅಥವಾ ಯಾವುದೇ ಇತರ ಸಂಬಂಧಿತ ಹಣಕಾಸಿನ ಐಟಂ(ಗಳು) ಮೇಲೆ ಪ್ರಭಾವವನ್ನು ಅಡಿಚಿಪ್ಪಣೆ ಮೂಲಕ ಬಹಿರಂಗಪಡಿಸಬೇಕು. c) #ಎಲ್ಲಿ ಸಾಧ್ಯವೋ ಅಲ್ಲಿ ಅಸಾಧಾರಣ ಮತ್ತು ಅಥವಾ ಅಸಾಮಾನ್ಯ ಐಟಂ ಅನ್ನು ಲಾಭ ಮತ್ತು ನಷ್ಟ ರೀತಿಯಲ್ಲಿ ಇಂಡಿಯನ್ ಎಎಸ್ ನಿಯಮಗಳು / ಎಎಸ್ ನಿಯಮಗಳ ಅನ್ನಯ ಹೊಂದಾಣಿಕೆ (ಸರಿಹೊಂದಿಕೆ) ಮಾಡಲಾಗಿದೆ

ಸ್ಥಳ: ಬೆಂಗಳೂರು ದಿನಾಂಕ: 09ನೇ ಆಗಸ್, 2023 ಓವೋಬೆಲ್ ಪುಡ್ತ್ ಲಿಮಿಟೆಡ್ ಪರವಾಗಿ ಸಹಿ/- ಪ್ರಕೃತಿ ಸರ್ವಯಿ ಕಂಪನಿ ಸೆಕ್ಕೆಟರಿ

ಬಜಾಜ್ ಹೌಸಿಂಗ್ ಫೈನಾನ್ಸ್ ಅಮಿಟೆಡ್ ಕಾರ್ಮೇರೇಟ್ ಕಚೇರಿ: ಸೆರೆಬ್ರಮ್ ಐಟಿ ಪಾರ್ಕ್ ಬಿ2 ಬಿಲ್ಲಿಂಗ್, 5ನೇ ಮಹಡಿ, ಕುಮಾರ್ ಸಿಟಿ, ಕಲ್ಯಾಣ್ ನಗರ, ಮಣೆ, ಮಹಾರಾಷ್ಟ್ರ-411014.

ಶಾಖಾ ಕಚೇರಿ: 2ನೇ ಮಹಡಿ, ಜೆ.ಕೆ.ಟವರ್, 719/ಎ-53-2, 46ನೇ ಕ್ರಾಸ್, ಸಂಗಮ್ ಸರ್ಕಲ್, ಜಯನೆಗರ, 8ನೇ ಬ್ಲಾಕ್, ಬೆಂಗಳೂರು- 560082. ಸ್ತಾಧೀನ ನೋಟಿಸ್

ಸಕ್ಕುರಿಟ್ಟಿಸೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್ 2002ರ ಸೆಕ್ಷನ್ 13(4) ಮತ್ತು ಸೆಕ್ಕುರಿಟಿ ಇಂಟರೆಸ್ (ಎನ್ಫರ್ಮರ್ಸ್ಮಮೆಂಟ್) ರೂಲ್, 2002ರ ಅಡಿಯಲ್ಲಿ (ಅನುಬಂಧ–4)

ಕ್ಷಕ್ಟ್ ಕರ್ಕಿಸುವ ಮಾಡಿರುವ ಮಸಸ್ ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟಿಡ್ (ಬಿಎಫ್ಎಲ್) ಅಧಿಕೃತ ಅಧಿಕಾರಿಯು ಸಕ್ಕುರಿಟ್ಟಿಸೇಷನ್ ಅಂಡ್ ರಿಕನ್ಸಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫ್ಫ್ರೋಸ್ಟ್ ಆಫ್ ಸೆಕ್ಕುಲ ಇಂಟರೆಸ್ನ ಆಕ್ಷ್ 2002ರ ಆಡಿಯಲ್ಲಿ ಮತ್ತು ಸೆಕ್ಷನ್ 13(2) ಹಾಗೂ ಸೆಕ್ಟುಂಟ ಇಂಟರೆಸ್ಟ್ (ಎಸ್ಫ್ಯೋರ್ಡ್ ಮಂಟ್) ರೂಲ್ಸ್ನೆ 2002ರ ನಿಯಮಾದರ 3ರ ಆಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಡಿಮ್ಮಾಂಡ್ ನೋಟಸ್ ನೀಡಿ. ಸಾಲಗಾರರು/ ಆಡಮಾನದಾರರು/ ಜಾಮೀನುದಾರರಿಗೆ ನೋಟಸ್ನಲ್ಲಿ ಉಲ್ಲೇಖಿಸಲಾದ ಮೊತ್ತವನ್ನು ನೋಟಿಸ್ ಪ್ರಕಟವಾದ ವಿನಾಂಕದಿಂದ 60 ದಿನಗಳ ಒಳಗಾಗಿ ಮರುಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಸಾಲಗಾರರು, ಡಮಾನದಾರರು/ ಜಾಮೀನುದಾರರು ಮೊತ್ತವನ್ನು ಮರುಪಾವತಿ ಮಾಡಲು ವಿಫಲರಾಗಿದ್ದು, ಸಾಲಗಾರರು/ ಅಡಮಾನದಾರರು/ ಜಾಮೀನುದಾರರು ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕೆಳೆಗೆ ಸಹಿ ಮಾಡಿದ ಮಸಸ್ ಬಜಾಜ್ ಫೈಸಾನ್ಸ್ ಲಿಮಿಟೆಡ್ನ ಆರೈಕಾರಿಯು ಭದ್ರತಾ ಆಸ್ಟಿ ಈ ಕೆಳಿಗೆ ವಿವರಿಸಿದ ಆಸ್ತಿಯನ್ನು ಮೇಲೆ ಹೇಳಿದ ಕಾಯ್ದೆಯ ಸೆಕ್ಷನ್ನ (3(4) ಮತ್ತು ಮೇಲೆ ಹೇಳಿದ ನಿಯಮಾವಳಿಯ ನಿಯಮ 8 (1)ರ ಅಡಿಯಲ್ಲಿ ದತ್ತವಾದ ಆಧಿಕಾರವನ್ನು ಚಲಾಯಿಸಿ ಸ್ವಾಧೀನ ಪಡೆದಿದ್ದಾರೆ. ಈ ಆಸ್ತಿಯ ಸಂಬಂಧ ಯಾವುದೇ ವಹಿವಾಟು ನಡೆಸದಂತೆ ಹಾಗೂ ಈ ಆಸಿಗೆ ಸಂಬಂಧಿಸಿದ ಯಾವುದೇ ವ್ಯವಕಾರವು ಬಿಎಫ್ಎಲ್ನ್ ಮೊದಲ ಶುಲ್ಲಕ್ಕೆ ಈ ಕೆಳಗೆ ನಮೂದಿಸಿದ ಮೊತ್ತ . ಹಾಗೂ ಆ ಬಳಕದ ಬಡ್ಡಿಯ ಮೊತ್ತಕ್ಕೆ ಅನುಸಾರವಾಗಿರುತ್ತದೆ ಎಂದು ಸಾಲಗಾರರು/ ಅಡಮಾನದಾರರು/ ಜಾಮೀನುದಾರರಿಗೆ ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿಗ

0 10 1		28	
ಸಾಲಗಾರರು/ ಜಾಮೀನುದಾರರ ಹೆಸರು (ಸಾಲ ಸಂಖ್ಯೆ, ಶಾಖೆಯ ಹೆಸರು)	ಜಾರಿಯಾಗಲಿರುವ ಭದ್ರತಾ/ ಅಡಮಾನ ಮಾಡಲಾದ ಸ್ಥಿರಾಸ್ತಿ/ ಆಸ್ತಿ ವಿಳಾಸ	ಡಿಮ್ಯಾಂಡ್ ನೋಟಿಸ್ ದಿನಾಂಕ ಮತ್ತು ಮೊತ್ತ	ಸ್ವಾಧೀನ ದಿನಾಂಕ
ಶಾಖೆ: ಬೆಂಗಳೂರು (ಎಲ್ಎಎನ್ ನಂ. ಎಚ್404ಎಚ್ಎಲ್ಪಿ80246688) 1. ರಾಮ್ಐಸ್ ವಿ. (ಸಾಲಗಾರರು) ವಿಳಾಸ : II. 5ನೇ ಕ್ರಾಸ್, 2ನೇ ಮುಖ್ಯರಸ್ತೆ , ಹೆಚ್ಚಾಳ ಕೆಂಪೋರ, ಬೆಂಗಳೂರು-560024 2. ವೆಂಕಟ್ ಲಕ್ಷ್ಮಮ್ಮ (ಮರಣಹೊಂದಿದವರ ಕಾನೂನು ಉತ್ತರಾಧಿಕಾರಿಗಳು) ಸಹ ಸಾಲಗಾರರು ವಿಳಾಸ : II. 5ನೇ ಕ್ರಾಸ್, 2ನೇ ಮುಖ್ಯರಸ್ತೆ , ಹೆಚ್ಚಾಳ ಕೆಂಪೋರ, ಬೆಂಗಳೂರು-560024	ಈ ಕೆಳಗೆ ವಿವರಿಸಿದ ಕೃಷಿಯೇತರ ಆಸ್ತಿಯ ಎಲ್ಲ ತುಂಡು ಮತ್ತು ತುಣುಕುಗಳು: ಈ ಕೆಳಗೆ ವಿವರಿಸಿದ ಆಸ್ತಿಯ ಎಲ್ಲ ತುಂಡು ಮತ್ತು ತುಣುಕುಗಳಾದ ಮನೆ ಲಿಸ್ಟ್ ನಂ. 11, ಖಾತಾ ನಂ.2/2, ಕೆಂಪಾಪುರ ಗ್ರಾಮ, ಯಲಹಂಕ ಗ್ರಾಮ, ಬೆಂಗಳೂರು ಉತ್ತರ ತಾಲೂಕು, ಪೂರ್ವದಿಂದ ಪಶ್ಚಿಮಕ್ಕೆ 35 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 30 ಅಡಿ ಅಳತೆ, ಒಟ್ಟು ಅಳತೆ 1050 ಜದರ ಅಡಿ, ಉತ್ತರ: ಸೈಟ್ ಸಂಖ್ಯೆ. 10, ದಕ್ಷಿಣ: ಸೈಟ್ ಸಂಖ್ಯೆ. 12, ಪೂರ್ವ: ಸೈಟ್ ನಂ. 22, ಪಶ್ಚಿಮ: 20 ಅಡಿ ರಸ್ತೆ.	27ನೇ ಮೇ, 2023 ರೂ. 45,81,480/- (ರೂಪಾಯಿ ನಲ್ಪತ್ತ್ರೆದು ಲಕ್ಷದ ಎಂಬತ್ತೊಂದು ಸಾವಿರದ ನಾಲ್ಕೂರ ಎಂಬತ್ತು ಮಾತ್ರ)	08–ಆಗಸ್ಟ್-2023
3. ಎಸ್.ಎಂ. ಫುಡ್ ವಿಳಾಸ : ನೆಲಮಹಡಿ, ನಂ. 3, 2ನೇ ಮುಖ್ಯರಸ್ತೆ, ಎಸ್ಎಂ ಫುಡ್, ಅಯ್ಯಪ್ಪ ದೇವಸ್ಥಾನ ರಸ್ತೆ, ವೆಂಕಟಗೌಡ ಲೇಔಟ್, ಹೆಬ್ಬಾಳ, ಕೆಂಪಾಪುರ, ಬೆಂಗಳೂರು–560			
ದಿನಾಂಕ: 11/08/2023, ಸ್ಥಳ: ಬೆಂಗಳೂರು	ಸಹಿ/– ಅಧಿಕೃತ ಅಧಿಕಾರಿ,	ಬಜಾಜ್ ಹೌಸಿಂಗ್ ಫೈನಾ	ನ್ಸ್ ಲಿಮಿಟೆಡ್

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು

ಜೆ.ಎಂ.ಎಫ್.ಸಿ. ನ್ಯಾಯಾಲಯ, ರಾಮನಗರ

ಸಿ.ಮಿಸ್ ಸಂಖ್ಯೆ : 105/2023 ರ್ಜಿದಾರರು: 1) ಶ್ರೀ ಶಿವಲಿಂಗಯ್ಯ ಬಿನ್ ಲೇಟ್ ಲಿಂಗಪ್ಪ,

ವಯಸ್ತು: 65 ವರ್ಷ, ವಾಸ: ಬಾನಂದೂರು ಗ್ರಾಮ, ವಾರ್ಡ್

ನಂ. 17, ಇಟ್ಟಮಡು ಅಂಚೆ, ಬಿಡದಿ ಟೌನ್, ರಾಮನಗರ

ಹೆಚ್ಡಎಫ್ಸ್ ಬ್ಯಾಂಕ್ ಲಿಮಿಟೆಡ್ ಕಚೇರಿ: ಹೆಚ್ಡಿಎಫ್ಸ್ ಬ್ಯಾಂಕ್ ಹೌಸ್, ಸೇನಾಪತಿ ಬಾಪತ್ ಮಾರ್ಗ, ಲೋವರ್ ಪರೇಲ್ (ಪಶ್ಚಿಮ), ಮುಂಬೈ - 400013

ಶಾಖೆ: ಹೆಚ್ಡಎಫ್ಸ್ ಬ್ಯಾಂಕ್ ಲಿ., ಹೆಚ್ಡಿಎಫ್ಸ್ ಹೌಸ್, ನಂ.51, ಕಸೂರ್ಬಾ ರಸ್ತೆ ಬೆಂಗಳೂರು 560 001 ದೂ : 080-41183000, CIN L65920MH1994PLC080618 ವೆಬ್ಸ್ಟ್ರೆಟ್: www.hdfcbank.com

ಎನ್ಸ್ಎಲ್ಟಿ–ಮುಂಬೈ, ದಿನಾಂಕ 17ನೇ ಮಾರ್ಚ್ 2023 ರಂದು ಜಾರಿಗೊಳಿಸಿದ ಆದೇಶದ ಪಕಾರ, ಹೆಚ್ಡೌಎಫ್ಸ್ ಲಿಮಿಟೆಡ್ ಅನು ಹೆಚ್ಡೌಎಪ್ಸ್ ಬ್ಯಾಂಕ್ ಲಿಮಿಟೆಡ್ಗೆ ವಿಲೀನಗೊಳಿಸಲಾಗಿದೆ. (ಹೆಚ್ಡೌಎಪ್ಸ್)

ಸದರಿ ಅಧಿನಿಯಮದ ಪಕರಣ 13(2)ರ ಅನಯ ಡಿಮಾಂಡ್ ನೋಟೀಸ್ ನೀಡಿದರು. ಸೆಕೂರಿಟಿಜೇಷನ್ ಅಂಡ್ ರಿಕನ್ಸಕನ್ ಆಪ್ ಪೆನಾನಿಯಲ್ ಅಸೆಟ್ ಮತ್ತು ಎನ್ಫೋರ್ಸ್ಮಮೆಂಟ್ ಆಪ್ ಸೆಕುರಿಟಿ ಇಂಟರೇ ಅಧಿನಿಯಮ 2002, (ಆಕ್ಟ್ ಎಂದು ಹೇಳಿರುವ) ರ ಅನ್ವಯ ಕೆಳಸಹಿದಾರರು **ಹೆಚ್ ಡಿಎಫ್ಸ್ ಬ್ಯಾಂಕ್ ಲಿಮಿಟೆಡ್ ನ** ಅಧಿಕಾರ ಹೊರದಿರುವ ಅಧಿಕಾರಿಯಾಗಿದ್ದು, ಕಾಲಂ (ಪಿ) ನಲ್ಲಿ ನಮೂದಿಸಲಾದ ದಿನಾಂಕದಂದು ಕಾಲಂ (ಸಿ) ನಲ್ಲಿ ಕೆಳಗೆ ನಮೂದಿಸಲಾದ ಆಸ್ತಿಯನ್ನು ಎಚ್ ಡಿಎಫ್ಸ್ ಸ್ಥಾಧೀನಪಡಿಸಿಕೊಂಡಿದೆ.

(ಸಿ) ನಲ್ಲಿ ಕೆಳಗೆ ನಮೂದಿಸಲಾದ ಆಸ್ತಿಯನ್ನು ಎಚ್ಡಾಎಫ್ಸ್ ಸ್ವಾಧೀನಪಡಿಸಿಕೊಂಡಿದೆ. ಈ ಆಸ್ತಿಯು ಅಧಿಕೃತ ಅಧಿಕಾರಿಯ ಸ್ವಾಧೀನದಲ್ಲಿಲ್ಲ. ಈ ಕಾಯಿದೆಯ ಅಡಿಯಲ್ಲಿ ಭವಿಷ್ಯದಲ್ಲಿ ಹೇಳಲಾದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು HDFC ತನ್ನ ಹಕ್ಕುಗಳನ್ನು ಕಾಯ್ದಿರಿಸಿದೆ.					
(2)	(బి)	(1)			
ಸಾಲಗಾರರ ಹೆಸರು	ಸ್ವಾಧೀನ ನೋಟೀಸ್ ದಿನಾಂಕ	ಸ್ಥಿರಾಸ್ತಿ / ಭದ್ರತಾ ಆಸ್ತಿಗಳ ವಿವರ			
ತ್ರೀ ಜೈದೇವ್ ಮಂಗಳೂರು ದೇವದಾಸ್	16 ಅಕ್ಟೋಬರ್ 2018	ವಾಸಯೋಗ್ಯ ಫ್ಲಾಟ್ ಸಂಖ್ಯೆ. 301 ಮತ್ತು ಫ್ಲಾಟ್ ಸಂಖ್ಯೆ. 302. CITADEL ಎಂದು ಕರೆಯಲ್ಪಡುವ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಸೂಪರ್ ನಿರ್ಮಿತ ಪ್ರದೇಶವು 1395 ಚದರ ಅಡಿ ಮತ್ತು 1495 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ, ಜೊತೆಗೆ 7.25% & 7.77% ಚದರ ಅಡಿಯಲ್ಲಿ. CITADEL ಅಪಾರ್ಟ್ ಮೆಂಟ್ ಅನ್ನು ನಿರ್ಮಿಸಿದ ಆಸ್ತಿಯಲ್ಲಿ ಅನುಕ್ರಮವಾಗಿ ಅವಿಭಾಜಿತ ಹಿತಾಸಕ್ತಿಯು ಹಾಗೂ ಪ್ರತಿ ಫ್ಲಾಟ್ ಗೆ ಒಂದು ಕಾದಿರಿಸಿದ ಕಾರ್ ಪಾರ್ಕಿಂಗ್ ಸ್ಥಳವನ್ನು ಅಂದರೆ ಈ ಅಪಾರ್ಟ್ ಮೆಂಟ್ ನ ನೆಲಮಾಳಿಗೆಯಲ್ಲಿ ನಂ.ಪಿ008 ಮತ್ತು ನಂ.ಪಿ007 ರಲ್ಲಿ ಹೊಂದಿದೆ, ಇದು ನಿವೇಶನ ಸಂಖ್ಯೆ 443, 3ನೇ ಕ್ರಾಸ್, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು, ಕರ್ನಾಟಕದಲ್ಲಿದೆ.			
ಶ್ರೀ ಅರಿಂದಮ್ ಪಾಲ್	4 ಅಕ್ಟೋಬರ್ 2019	ವಾಸಯೋಗ್ಯ ಮನೆ ಸಂಖ್ಯೆ ಸಿ5 (180/20ಸಿ) 'ವೈಷ್ಟವಿ ಅನಂತ್ಯ' ಎಂದು ಕರೆಯಲ್ಲಡುವ ಆಸ್ತಿಯು 5121.726 ಚದರ ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದೆ, ಲಿಎಂಗ್ ರೂಮ್, ಡೈನಿಂಗ್ ರೂಮ್, 4 ಬೆಡ್ ರೂಮ್ಗಳು, ಕಿಚನ್, ಬಾತ್ರರಾಮ್ಗಳು ಮತ್ತು ಶೌಜಾಲಯಗಳು, ಬಾಲ್ಕನಿಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಸಾಮಾನ್ಯ ಪ್ರದೇಶಗಳು ಮತ್ತು 270 ಚದರ ಅಡಿಗಳಷ್ಟು ಮುಚ್ಚಿದ ಕಾರ್ ಪಾರ್ಕಿಂಗ್ ಸ್ಥಳದೊಂದಿಗೆ. 2333.635 ಚ. ಅಡಿ ಅವಿಭಜಿತ ಪಾಲು ಜಮೀನಿನಲ್ಲಿ ಆಸ್ತಿಯನ್ನು ನಿರ್ಮಿಸಲಾಗಿದೆ, ಈ ಆಸ್ತಿಯಲ್ಲಿ ವಾಸಯೋಗ್ಯಕ್ಕಾಗಿ ಪರಿವರ್ತಿಸಲಾದ ಭೂಮಿ ಸರ್ವೆ ನಂ.119/2, ಹೊಸ ಖಾತಾ ನಂ.92/180, ಎಸ್.ಮೇಡಹಳ್ಳಿ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್, ಬೆಂಗಳೂರಿನಲ್ಲಿದೆ.			
ಶ್ರೀ ಅರ್ಕ ಪ್ರಭಾ ಪಾಲ್	26 ಡಿಸೆಂಬರ್ 2019	ಫ್ಲಾಟ್–429, 4ನೇ, ಮಹಡಿ, 3 ಬೆಡ್ ರೂಮ್ಗಳು, ಪಿನಾಕಲ್ ಅಪಾರ್ಟ್ ಮೆಂಟ್ಗಳು, ವಿಸ್ತೀರ್ಣ 1080 ಚದರ ಅಡಿ ಹಾಗೂ ಒಂದು ಕಾರ್ ಪಾರ್ಕಿಂಗ್ ಸ್ಥಳದೊಂದಿಗೆ, ಪ್ಯಾಸೇಜ್ಗಳು, ಲಾಬಿಗಳು, ಮೆಟ್ಟಿಲು ಮುಂತಾದ ಸಾಮಾನ್ಯ ಪ್ರದೇಶಗಳಲ್ಲಿ ಅನುಪಾತದ ಪಾಲು ಸೇರಿದಂತೆ, ಜೊತೆಗೆ 360 ಚದರ ಅಡಿ ಜಮೀನಿನ ಅವಿಭಜಿತ ಪಾಲು ಹಿರಂಡಹಳ್ಳಿ ಗ್ರಾಮ, ಬಿದರಹಳ್ಳಿ ಹೋಬಳಿ, ಬೆಂಗಳೂರು– 560 002ರಲ್ಲಿದೆ.			
ಶ್ರೀ ಚಕ್ರವರ್ತಿ ಅಭಿಲಾಷ್	18 ಫೆಬ್ರವರಿ 2022	ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಪ್ಲಾಟ್ ನಂ.66, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 11.80 ಮೀ., ಉತ್ತರಕ್ಕೆ 10.59 ಮೀ. ಮತ್ತು ದಕ್ಷಿಣಕ್ಕೆ 8.21 ಮೀ, ಒಟ್ಟು ವಿಸ್ತೀರ್ಣ 110.92 ಚ.ಮೀ (1189 ಚ.ಅಡಿ) "BELMONT" ಯೋಜನೆಯಲ್ಲಿ, ಷೆಡ್ಯೂಲ್ ಎ ಆಸ್ತಿಯಲ್ಲಿ ನಿರ್ಮಿಸಲಾಗಿದೆ, ಈ ಆಸ್ತಿಯು ಕುಡುವತಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿದೆ ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಪ್ಲಾಟ್ ನಂ.65, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ: ಖಾಸಗಿ ಆಸ್ತಿ, ದಕ್ಷಿಣಕ್ಕೆ: 9 ಮೀಟರ್ ರಸ್ತೆ.			
ಶ್ರೀ ದೀಪಕ್ ಪೋಲಂಕಿ	8 ಸೆಪ್ಟೆಂಬರ್ 2020	ಅಪಾರ್ಟ್ ಮೆಂಟ್ ಸಂಖ್ಯೆ ಎ–120, ನೆಲ ಮಹಡಿಯಲ್ಲಿರುವ ರಿಚ್ಛಂಡ್ ಪ್ರೈಡ್ ಎಂದು ಕರೆಯಲ್ಪಡುವ ಕಟ್ಟಡವು 1502 ಚದರ ಅಡಿಯ ಸೂಪರ್ ಬಿಲ್ಟ್ ಆಪ್ ಪ್ರದೇಶವನ್ನು ಹೊಂದಿದ್ದು ಜೊತೆಗೆ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಸ್ಥಳವನ್ನು ಹಾಗೂ 544 ಚದರ ಅಡಿಗಳಷ್ಟು ಪ್ರಮಾಣಾನುಗುಣವಾದ UDS [ಅವಿಭಾಜಿತ ಪಾಲು ಹಕ್ಕು ಮತ್ತು ಹಿತಾಸಕ್ತಿಯನ್ನು ಹೊಂದಿರುವ ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ] ಸರ್ವೆ ನಂ.81ರಲ್ಲಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ಆಸ್ತಿಯು ಕ್ಯಾಲಸನಹಳ್ಳಿ ಗ್ರಾಮ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರಿನಲ್ಲಿದೆ.			
ಶ್ರೀ ಎನ್ ಎಸ್ ಸುಧೀಶ್	28 ಅಕ್ಟೋಬರ್ 2021	ಫ್ಲಾಟ್–410, ಮೂರನೇ ಮಹಡಿ, ಸ್ಯಾಂಡ್ಡ್ ಗೇಟ್ವೇ ಅಪಾರ್ಟ್ ಮೆಂಟ್, ವಿಸ್ತೀರ್ಣ 1270 ಚದರ ಅಡಿ, ಜೊತೆಗೆ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಸ್ಥಳ, ಪ್ಯಾಸೇಜ್ಗಳು, ಲಾಬಗಳು, ಮೆಟ್ಟಿಲುಗಳಂತಹ ಸಾಮಾನ್ಯ ಪ್ರದೇಶಗಳಲ್ಲಿ ಅನುಪಾತದ ಪಾಲು ಇತ್ಯಾದಿ ಸೇರಿದಂತೆ 314.60 ಚದರ ಅಡಿ ಅವಿಭಾಜಿತ ಪಾಲು ಜಮೀನು ಸರ್ವೆ ನಂ.520/4 [ಹಳೆಯ ಸರ್ವೆ ನಂ.520/1], ಸರ್ಜಾಪುರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ಜಿಲ್ಲೆಯಲ್ಲಿದೆ.			
ಶ್ರೀ ನೈಜು ಥಾಮಸ್	6 ಸೆಪ್ಟೆಂಬರ್ 2022	ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಅಪಾರ್ಟ್ ಮೆಂಟ್ ನಂ.ಎಫ್-004ರಲ್ಲಿ 3 ಬೆಡ್ ರೂಮ್ಗಳು ಹೊಂದಿದೆ, ನೆಲ ಮಹಡಿ. ಎಫ್ ಬ್ಲಾಕ್ ಕಟ್ಟಡವನ್ನು "ಎನ್ ಆರ್ ವಿಂಡ್ ಗೇಟ್ಸ್" ಎಂದು ಕರೆಯಲ್ಪಡುತ್ತದೆ, ಇದು 1557 ಚ.ಅಡಿ ಸೂಪರ್ ಬಿಲ್ಡ್ ಅಪ್ ಪ್ರದೇಶವನ್ನು ಹೊಂದಿದೆ ಜೊತೆಗೆ ಎಫ್ ಬ್ಲಾಕ್ ನ ಬೇಸ್ ಮೆಂಟ್ ನಲ್ಲಿ ಒಂದು ಮಚ್ಚಿದ ಕಾರ್ ಪಾರ್ಕಿಂಗ್ ಸ್ಥಳದೊಂದಿಗೆ, 623 ಚದರ ಅಡಿ ಅವಿಭಾಜಿತ ಪಾಲು, ಹಕ್ಕು ಶೀರ್ಷಿಕೆ ಮತ್ತು ಭೂಮಿಯ ಮೇಲಿನ ಹಿಶಾಸಕ್ತಿ ಒಳಗೊಂಡಿರುವ ಈ ಅಪಾರ್ಟ್ ಮೆಂಟ್ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇದು ಹೊಸ ಬಿಬಿಎಂಪಿ ಖಾತಾ ಸಂ. 194-36/2 ಹೊಂದಿರುವ ಭೂಮಿಯಲ್ಲಿದೆ. ದಿನಾಂಕ 3.3.2015 ರಂದು ಜಮೀನಿನಿಂದ ರೂಪಿಸಿದ ಸರ್ವೆ ನಂ.36/2 ಮತ್ತು 94/2. ಚೊಕ್ಕನಹಳ್ಳಿ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ಜಿಲ್ಲೆಯಲ್ಲಿದೆ.			
ಶ್ರೀ ಆರ್ ಉಮೇಶ್	28 ಆಕ್ಟೋಬರ್ 2021	ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಅಪಾರ್ಟ್ ಮೆಂಟ್ ನಂ.406. ಮೂರನೇ ಮಹಡಿಯಲ್ಲಿರುವ " ಸ್ಯಾಂಡ್ಸ್ ಗೇಟ್ವೇ " ಎಂದು ಕರೆಯಲ್ಲಡುವ ಕಟ್ಟಡವು 1535 ಚ.ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದ್ದು ಜೊತೆಗೆ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಹಾಗೂ ಸಾಮಾನ್ಯ ಪ್ರದೇಶಗಳು ಮತ್ತು ಸೌಕರ್ಯಗಳಲ್ಲಿ ಪ್ರಮಾಣಾನುಗುಣವಾದ ಪಾಲು ಜೊತೆಗೆ 380.20 ಚ.ಅಡಿ ಅವಿಭಾಜಿತ ಪಾಲು, ಹಕ್ಕು ಶೀರ್ಷಿಕೆ ಮತ್ತು ಹಿತಾಸಕ್ತಿಯನ್ನು ಹೊಂದಿರುವ ಜಮೀನಿನಲ್ಲಿ ಈ ಅಪಾರ್ಟ್ ಮೆಂಟ್ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಆಸ್ತಿಯು ಜಮೀನಿನ ಸರ್ವೆ ನಂ.520/4 [ಹಳೆಯ ಸರ್ವೆ ನಂ.520/1], ಸರ್ಜಾಪುರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರಿನಲ್ಲಿದೆ.			
ತ್ರೀ ರೋಹಿತ್ ಚೋಪ್ರಾ	7 ಸೆಪ್ಟೆಂಬರ್ 2018	ವಾಸಯೋಗ್ಯ ಅಪಾರ್ಟ್ ಮೆಂಟ್ ಹೊಂದಿರುವ ಸಂಖ್ಯೆ 109, ವಿಸ್ತೀರ್ಣ 2130 ಚದರ ಅಡಿ [1062 ಚದರ ಅಡಿಯ ಹಿಂದಿನ ಪ್ರದೇಶದ ಫ್ಲಾಟ್ 105 ಮತ್ತು ಫ್ಲಾಟ್ ಸಂಖ್ಯೆ 109 ಅನ್ನು ಕ್ಷಬ್ ಮಾಡಲಾಗಿದೆ. ಮತ್ತು 1068 ಚಿ.ಅ. ಕ್ರಮವಾಗಿ] BSR KOORLA RESIDENCY ಎಂದು ಕರೆಯಲ್ಲಡುವ ಅಪಾರ್ಟ್ ಮೆಂಟ್ ನಲ್ಲಿ 4 ಮಲಗುವ ಕೋಣೆಗಳು, ಅಡುಗೆಮನೆ, ಸ್ನಾನಗೃಹಗಳು ಮತ್ತು ಶೌಚಾಲಯ, ಬಾಲ್ಕನಿಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಜೊತೆಗೆ 2130 ಚದರ ಅಡಿಗಳ ಸೂಪರ್ ಬಿಲ್ಟ್ ಅಪ್ ಪ್ರದೇಶದೊಂದಿಗೆ ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳು. ಒಂದು ಕಾರ್ ಪಾರ್ಕಿಂಗ್ ಜೊತೆಗೆ, 880 ಚದರ ಅಡಿಗಳ ಅವಿಭಜಿತ ಪಾಲು. [439 ಚ.ಅಡಿ. + 441 ಚದರ ಅಡಿ]. ಈ ಕಟ್ಟಡವನ್ನು ಕೋಗಿಲಿ ಗ್ರಾಮ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ, ಬೆಂಗಳೂರು ಎಂಬಲ್ಲಿ ನಿರ್ಮಿಸಲಾಗಿದೆ.			
ಶ್ರೀ ಎಸ್ ಮಿಥುನ್	7 ಸೆಪ್ಟೆಂಬರ್ 2018	ವಾಸಯೋಗ್ಯ ಅಪಾರ್ಟ್ ಮೆಂಟ್ ಹೊಂದಿರುವ ಫ್ಲಾಟ್ ನಂ.111, 1160 ಚ.ಅಡಿ. ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದ್ದು, BSR KOORLA RESIDENCY ಎಂದು ಕರೆಯಲ್ಪಡುವ ಅಪಾರ್ಟ್ ಮೆಂಟ್ ನ ಮೊದಲನೇ ಮಹಡಿಯಲ್ಲಿದೆ, ಇದು 2 ಬೆಡ್ ರೂಮ್ ಗಳು, ಅಡುಗೆಮನೆ, ಸ್ನಾನಗ್ರಹಗಳು ಮತ್ತು ಶೌಚಾಲಯ, ಬಾಲ್ಯನಿಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಸಾಮಾನ್ಯ ಪ್ರದೇಶಗಳು ಮತ್ತು ಅದಕ್ಕೆ ಕಾರಣವಾದ ಸೌಲಭ್ಯಗಳು ಮತ್ತು ಒಂದು ಕಾರ್ಡ್ ಪಾರ್ಕಿಂಗ್ ಸಲ್ಪ ಹಾಗೂ 479 ಚನಗರ ಅಡಿಗಳ ಅವಿರಚಿತ ಪಾಲ್ಯವು ಹೊಂದಿಗೆ ಈ ಕಟಡವನ್ನು ಹೊಂದಿಲ್ಲ ರಾವು ಯಲುಪಂಕ			

ಸಹಿ/– ಅಧಿಕೃತ ಅಧಿಕಾರಿ, ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು

ಮತ್ತು ಜಿಲ್ಲೆ.

ನಂ. 17, ಇಟ್ಟಮಾಡು ____ ತಾಲ್ಲೂಕು ಮತ್ತು ಜಿಲ್ಲೆ. _ವಿರುದ್ಧ_ ಪ್ರತಿ ಅರ್ಜಿದಾರರು: ಮುಖ್ಯ ಅಧಿಕಾರಿಗಳು, ಜನನ ಮತ್ತು ಮರಣ ನೊಂದಣಾಧಿಕಾರಿಗಳು, ಬಿಡದಿ ಪುರಸಭೆ, ಬಿಡದಿ ಟೌನ್, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಪತ್ರಿಕಾ ಪ್ರಕಟಣೆ

ಈ ಅರ್ಜಿಯ ಅರ್ಜಿದಾರರ ಖಾಸ ತಾತನಾದ ಬಾನುವಾಡಿ ಮಾದಯ್ಯ ಬಿನ್ ಲೇಟ್ ಲಿಂಗಯ್ಯ ರವರು ತಾತನಾಗಿದ್ದು. ಬಾನುವಾಡಿ ಮಾದಯ್ಯ ಬಿನ್ ಲೇಟ್ ಲಿಂಗಯ ರವರು ದಿನಾಂಕ: 07-02-1928 ರಂದ ಶೀರ್ಷಿಕೆಯ ವಿಳಾಸದಲ್ಲಿ ಮರಣ ಹೊಂದಿದ್ದು, ಅವರ ಶರ್ಮ ಮುರ್ಕುನ ಪತ್ರವನ್ನು ಹೋರಿ ಅರ್ಜಿದಾರರುಗಳು ಹರಣ ಸಮರ್ಥನ ಪತ್ರವನ್ನು ಕೋರಿ ಅರ್ಜಿದಾರರುಗಳು ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಅರ್ಜಿದಾರರು ಮೃತ ಬಾನುವಾಡಿ ಮಾದಯ್ಯ ಬಿನ್ ಲೇಟ್ ಲಿಂಗಯ್ಯರವರ ಕಾನೂಕುಬದ್ದ ವಾರಸುವಾರರಾಗಿದ್ದು, ಇವರನ್ನು ಹೊರತುಪಡಿಸಿ, ಬೇರೆ ಯಾರೂ ವಾರಸುವಾರರು ಇವರನ್ನು ಹೂಲತುಪಡಿಸಿ, ಬೀರ ಯಾರೂ ವಾರಸುದಾರರು ಇರುವುದಿಲ್ಲ ಒಂದು ವೇಳೆ ಬಾಸುವಾಡಿ ಮಾದಯ್ಯ ಬಿನ್ ಲೇಟ್ ಲಿಂಗಯ್ಯ ರವರ ವಾರಸುದಾರರು ಯಾರಾವರೂ ಇದ್ದಲ್ಲಿ ದಿನಾಂಕ: 29-09-2023 ರಂದು ಬೆಳಿಗ್ಗೆ 11-00 ಗಂಟೆಗೆ ಘನ ನ್ಯಾಯಾಲಯದ ಮುಂದೆ ಖುದ್ದಾಗಿ ಆಗಲೀ ಅಥವಾ ವಕೀಲರ ಮೂಲಕವಾಗಲೀ ಹಾಜರಾಗಿ ತಮ ತಕರಾರನ್ನು ಸಲ್ಲಿಸುವುದು. ಇಲ್ಲವಾದಲ್ಲಿ ಮಾನ್ಯ ನ್ಯಾಯಾಲಯವು ಅರ್ಜಿದಾರರುಗಳ ಪರವಾಗಿ ಆದೇಶವನ್ನು ಹೊರಡಿಸುತ್ತದೆ ಎಂಬುದಾಗಿ ತಿಳಿಯುವುದು.

ನ್ಯಾಯಾಲಯದ ಆದೇಶದ ಮೇರೆಗೆ ಸಹಿ/- ಶಿರಸ್ತೇದಾರರು, ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಕಿರಿಯ ವಿಭಾಗ, ರಾಮನಗರ. ಅರ್ಜಿದಾರರ ಪರ ವಕೀಲರು: ಸಹಿ/- ಶಿವಪ್ರಕಾಶ್ ಜೆ.ಎಸ್., ವಕೀಲರು, ರಾಮನಗರ, ದಿನಾಂಕ: 10-08-2023

ಜೆ.ಎಂ.ಎಫ್.ಸಿ. ನ್ಯಾಯಾಲಯ, ರಾಮನಗರ ಸಿ.ಮಿಸ್ ಸಂಪೈ: 83/2023 ಅರ್ಜಿದಾರರು: 1) ಶ್ರೀ ಶಿವಲಿಂಗಯ್ಯ ಬಿನ್ ಲೇಟ್ ಲಿಂಗಪ್ಪ ವಯಸ್ಸು: 65 ವರ್ಷ, 2) ಶ್ರೀಮತಿ ಕಮಲಮ್ಮ ಕೊಂಂ ಲೇಟ್ ಶಿವನಂಜಪ್ಷ ಬಿನ್ ಲೇಟ್ ಪುಟ್ಟಯ್ಯ, ಅರ್ಜಿದಾರರು 1 ಮತ್ತು 2 ರವರುಗಳ ವಾಸ: ಬಾನಂದೂರು ಗಾಮ. ವಾರ್ಡ್ ನಂ. 17 ಟ್ಟಮಡು ಅಂಚೆ, ಬಿಡದಿ ಟೌನ್, ರಾಮನಗರ ತಾಲ್ಲೂಕು

ಪ್ರತಿ ಅರ್ಜಿದಾರರು: ಮುಖ್ಯ ಅಧಿಕಾರಿಗಳು, ಜನನ ಮತ್ತು ಮರಣ ನೊಂದಣಾಧಿಕಾರಿಗಳು, ಬಿಡದಿ ಪುರಸಭೆ, ಬಿಡದಿ ಟೌನ್, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಪತ್ರಿಕಾ ಪ್ರಕಟಣೆ

ಈ ಅರ್ಜಿಯ 1 ಅರ್ಜಿದಾರರ ಚಿಕ್ಕಪ್ಪ, 2ನೇ ಅರ್ಜಿದಾರರ ಖಾಸ ತಂದೆ ಪುಟ್ಟಯ್ಯ ಬಿನ್ ಲೇಟ್ ಬಾನುವಾಡಿ ಮಾದಯ್ಯ ರವರು ದಿನಾಂಕ: 13-08-1988 ರಂದು ಶೀರ್ಷಿಕೆಯ ವಿಳಾಸದಲ್ಲಿ ಮರಣ ಹೊಂದಿದ್ದು, ಅವರ ಮರಣ ಸಮರ್ಥನ ಪತ್ರವನ್ನು ಕೋರಿ ಅರ್ಜಿದಾರರುಗಳು ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಅರ್ಜಿದಾರರುಗಳು ಮೃತ ಪುಟ್ಟಯ್ಯ ಬಿನ್ ಲೇಟ್ ಬಾನುವಾಡಿ ಮಾದಯ್ಯ ರವರ ಕಾನೂನುಬದ್ಧ ವಾರಸುದಾರರಾಗಿದ್ದು, ಇವರನ್ನು ಹೊರತುಪಡಿಸಿ, ಬೇರೆ ಯಾರೂ ವಾರಸುದಾರರು ಇರುವುದಿಲ ಒಂದು ವೇಳೆ ಪುಟ್ಟಯ್ಯ ಬಿನ್ ಲೇಟ್ ಬಾನುವಾಡಿ ಮಾದಯ್ಯ ರವರ ವಾರಸುದಾರರು ಯಾರಾದರೂ ಇದ್ದಲ್ಲಿ ದಿನಾಂಕ: 29-09-2023 ರಂದು ಬೆಳಗ್ಗೆ 11-00 ಗಂಟೆಗೆ ಘನ ನ್ಯಾಯಾಲಯದ ಮುಂದೆ ಖುದ್ದಾಗಿ ಆಗಲೀ ಅಥವಾ ವಕೀಲರ ಮೂಲಕವಾಗಲೀ ಹಾಜರಾಗಿ ತಮ್ಮ ತಕರಾರನ್ನು ಸಲ್ಲಿಸುವುದು. ಇಲ್ಲವಾದಲ್ಲಿ ಮಾನ್ಯ ನ್ಯಾಯಾಲಯವು ಅರ್ಜಿರಾರರುಗಳ ಪರವಾಗಿ ಆದೇಶವನ್ನು ಹೊರಡಿಸುತ್ತದೆ ಎಂಬುದಾಗಿ ತಿಳಿಯುವುದು

ನ್ಯಾಯಾಲಯದ ಆದೇಶದ ಮೇರೆಗೆ. ಸಹಿ/- ಶಿರಸ್ತೇದಾರರು, ಪ್ರಧಾನ ಸಿವಿಲ್ ನ್ಯಾಯಾ ನ್ಯಾಯಾಲಯ, ಕಿರಿಯ ವಿಭಾಗ, ರಾಮನಗರ. ಅರ್ಜಿದಾರರ ಪರ ವಕೀಲರು: ಸಹಿ/- ಶಿವಪ್ರಕಾಶ್ ಜೆ.ಎಸ್., ವಕೀಲರು, ರಾಮನಗರ, ದಿನಾಂಕ: 10-08-2023

ಪಾರಂ ಎ

ಸಾರ್ವಜನಿಕ ಪ್ರಕಟಣೆ (ಭಾರತದ ದಿವಾಳಿತನ ಮಂಡಳಿ ನಿಯಮಗಳು, 2017ರ (ಸ್ವಯಿಚ್ಛಾ ಸಮಾಪನಾ ಪ್ರಕ್ರಿಯೆ)ನಿಯಮ 14) ವೆರಿಫೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಭಾಗೀದಾರರ ಗಮನಕ್ಕೆ

	ಸಂಬ	ಂಧಿಸಿದ ವಿವರಗಳು
1)	ಕಾರ್ಪೊಲೇಟ್ ಸಾಲಗಾರನ ಹೆಸರು	ವೆರಿಫೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
2)	ಕಾರ್ಮೊರೇಟ್ ವ್ಯಕ್ತಿಯ ಅನುಷ್ಠಾನದ ದಿನಾಂಕ	09/01/1990
3)	ಕಾರ್ಪೊರೇಟ್ ವ್ಯಕ್ತಿಯು ಅನುಷ್ಠಾನಗೊಂಡ/ನೋಂದಾ ಯಿತಗೊಂಡ ಪ್ರಾಧಿಕಾರ	ಕಂಪನಿಗಳ ರಿಜಿಸ್ಟ್ರಾರ್, ಬೆಂಗಳೂರು
4)	ಕಾರ್ಪೊರೇಟ್ ವ್ಯಕ್ತಿಯ, ಕಾರ್ಪೊರೇಟ್ ಗುರುತಿನ ಸಂಖ್ಯೆ/ಸೀಮಿತ ಹೊಣೆಗಾರಿಕೆ ಗುರುತಿನ ಸಂಖ್ಯೆ	U72200KA1990PTC010664
5)	ಕಾರ್ಪೊರೇಟ್ ವ್ಯಕ್ತಿಯ ನೋಂದಾಯಿತ ಕಚೇರಿ ಮತ್ತು ಪ್ರಧಾನ ಕಚೇರಿ (ಇದ್ದಲ್ಲಿ) ಅದರ ವಿಳಾಸ	003, ಕ್ಲಾಸಿಕ್ ಮ್ಯಾನ್ಷನ್, 6ನೇ ಕ್ರಾಸ್, ಹೆಚ್ಎಲ್ 2ನೇ ಹಂತ, ಬೆಂಗಳೂರು, ಕರ್ನಾಟಕ - 560 008
6)	ಕಾರ್ಪೊರೇಟ್ ವ್ಯಕ್ತಿಯ ಸಮಾಪನದ ಆರಂಭದ ದಿನಾಂಕ	07/08/2023
7)	ಸಮಾಪನಕಾರರ ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಮತ್ತು	ಶ್ರೀಲಕ್ಷ್ಮಿ ಪುರುಷೋತ್ತಮ್ ವಿಳಾಸ: ಗುರು ಮತ್ತು ಜನ ಚಾರ್ಟರ್ಡ್ ಆಕೌಂಟೆಂಟ್ಸ್, ನಂ. 41, ಪಟಾಲಮ್ಮ ಟೆಂಪಲ್

2017-2018/11571 8) ಕ್ಲೇಮುಗಳ ಸಲ್ಲಿಕೆಗೆ ಕೊನೆಯ 06/09/2023

ದೂರವಾಣಿ ಸಂಖ್ಯೆ, ಮತ್ತು

ನೋಂದಣಿ ಸಂಖ್ಯೆ

ವೆರಿಫೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ವ-ಇಚ್ಛೆಯ ಋಣ ವಿಮೋಚನೆ ಪ್ರಕ್ರಿಯೆಯನ್ನು 7ನೇ ಆಗಸ್ಟ್ 2023 ರಂದು ಆರಂಭಿಸಿದೆ ಎಂದು ಈ ಮೂಲಕ ಸೂಚನೆ

ಸ್ಟೀಟ್, ಬಸವನಗುಡಿ, ಸೌತ್ ಎಂಡ್ ಸರ್ಕಲ್

ನೋಂದಣಿ ಸಂಖ್ಯೆ.: IBBI/IPA-001/IP-P00951/

ಹತ್ತಿರ, ಬೆಂಗಳೂರು- 560004, ಕರ್ನಾಟಕ,

ಭಾರತ E-mail ld: sri@gurujana.com

Phone: No: 080 42202020

ವೆರಿಫೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರು ತಮ್ಮ ಕ್ಲೇಮುಗಳ ಕುರಿತು ಐಟಂ ಸಂ.7 ರಲ್ಲಿ ನೀಡಿರುವ ವಿಳಾಸಕ್ಕೆ 6ನೇ ಸೆಪ್ಟಂಬರ್ 2023ರೊಳಗೆ ತಮ್ಮ ಕ್ಲೇಮುಗಳ ಸಾಕ್ಷಿಯನ್ನು ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ.

ಹಣಕಾಸು ಸಾಲಿಗರು, ಇದ್ದಲ್ಲಿ, ತಮ್ಮ ಕ್ಲೇಮುಗಳ ಸಾಕ್ಷಿಗಳನ್ನು ವಿದ್ಯುನ್ಮಾನ ಮೂಲಕವೇ ಸಲ್ಲಿಸಬೇಕು. ಉಳಿದ ಎಲ್ಲಾ ಪಾಲುದಾರರು ತಮ್ಮ ಕ್ಲೇಮುಗಳ ಸಾಕ್ಷಿಗಳನ್ನು ವೈಯಕ್ತಿಕವಾಗಿ, ಅಂಚೆ ಮೂಲಕ ಅಥವಾ ವಿದ್ಯುನ್ಮಾ ನದ ಮೂಲಕ ಸಲ್ಲಿಸಬಹುದು. ಸುಳ್ಳು ಅಥವಾ ಹಾದಿತಪ್ಪಿಸುವ ಕ್ಲೇಮುಗಳ ಸಾಕ್ಷಿ ಇದ್ದಲ್ಲಿ ದಂಡನೆಗೆ ಗುರಿಯಾಗಬಹುದು.

IN THE COURT OF THE 3rd ADDL CIVIL JUDGE AND JMFC AT ANEKAL C. Misc. No. 887/2023

C. IVIISC. No. 887/2023

BETWEEN: 1. Sathish .H.R, S/o Late Ramaiah aged about 44 years, 2. Smt. Narasamma, W/o Late Ramaiah, aged about 70 years, 3. Smt. Manjula D/o Late Ramaiah, aged about 70 years, 3. Smt. Manjula D/o Late Ramaiah, aged about 48 years 4. Smt. Munirathna, S/o Late Ramaiah, aged about 46 years R/at Hulimangala Village, Jigani Hobli, Anekal Taluk, Banglaore District. ... Petitioners/AND: The Tahasiidhar, Anekal Taluk. ... RESPONDENT

Whereas the petitioner have filed the above petition for seeking the death certificate of father of 1, 3 & petitioner's and husband of 2nd petitioner name petitioner's and husband of 2nd petitioner namely Ramaiah S/o Late Muniyappa, who died on 25-01-2015 at Hulimangala Village, Jigani Hobli, Anekal Taluk, Bangalore District, before the 3rd' Addl Civil Judge at Anekal, whereas the above petition is fixed for hearing date on

whereas the above petition is fixed for hearing date of 12-09-2023 at 11.00 AM if anybody interest in this matte regard to appear in this court in personally or by a pleade to file objections the same of you failing which the petition will be disposed on enquiry. Given under my hand and seal of the Court on 09-08-2023 By order of the Court, Sheristedar, Civil Judge (Jr. Dvn.) and JMFC Court, Anekal.

Advocate for Petitioner: SRI. SRIKANTASHASTRY .C.N Taluk Office Road, Opp. Govt. Hospital, Anekal Town, Anekal Taluk, Bangalore District.

ಮಾನ್ಯ ಗೌರವಾನ್ವಿತ 41ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳು, ಬೆಂಗಳೂರು ಸಿ. ಮಿಸ್. ನಂ. 4040/2023 ಆರ್ಜಿದಾರರು: ಶ್ರೀಮತಿ ಸರೋಜಮ್ಮ, ಕೊಂಂ ಮುನೇಶ್ವರ .ಸಾ. ವಯಸ್ಕುಳ 78 ವರ್ಷ, ನಾಸಾ ಕಾಳವು ದೇವಸ್ಥಾನ, ಚಿಕ್ಷಣಾಂ, ಬೆಂಗಳೂರು–562 157. – ವಿದರ್ಧ ವಿದರ ರಾದಾರರು: ಆರುತ್ತರರು, ಜನನ ಮತ್ತು ಮರಣ ನೋಂದಣಾಧಿಕಾರಿಯಗಳು, ಬಿ.ಪಿ.ಎ.ಪಿ. ಬೆಂಗಳೂರು.

ಎದುರುವಾರರು: ಅರ್ಯುಕ್ತರು, ಜನನ ಮತ್ತು ಮಂಡ ನೋಂದಣದ್ದಿಕಾರಿಯಗಳು, ಬಿ.ಮಿ.ಎ. ಬೆರಗಳೂರು. ಸರ್ವವಾರಗಳು, ಬಿ.ಮಿ.ಎ. ಬೆರಗಳೂರು. ಹಾರ್ಮವಾರಗಳು, ಬಿ.ಮಿ.ಎ. ಬೆರಗಳೂರು. ಹಾರ್ಮವಾರಗತಿನಾಗ, ಏನ್ ಲೇಟ್ ಮಗಣ ಗುಣಾಗಾ ರವರು ದಿನಾಂಕ. 18.04.1926 ರಂದು ರೋಗೂರು.560053, ಬಸ್ಟೆಪ್ಷಣೆ, ನೇ ಆಫರಸ್ತೆ, ಆರುಗಂ ಮೊದಲಿಯಾರ ಲೇಸ್, ನಂ. 55ಲ್ಲಿ ಹಾಗೂ ಅರ್ಜರಾವರ ಅಜ್ಞೆಯವರಾದ ಪರಿಯ ಮಾರು ಕೊಂಲಕ್ಕೆ ತಿನಾಗಾ ಅವರು ದಿನಾಂಕ. 04.07.1933ರಂದು ಬೆಂಗಳೂರು-560053, ಬಸ್ಟೆಪ್ಷಣೆ, ನೇ ಅಫರಸ್ತೆ, ಅರುಗಂ ಮೊದಲಿಯಾರ ಲೇಸ್, ನಂ. 55ಲ್ಲೆ ಮಠಣ ಹೊಂದು, ಮಠಣ ರೂರುಕವನ್ನು ನೋಂದಣೆ ಮಾಡಿಕೊಂಡು ಮಠಣ ಪ್ರಮಾಣ ಪತ್ರವನ್ನು ಮಾಡಿಕೊಡಲು ಅರ್ಜರ ಹಾರು ಹಾರುವಾರಿದ್ದು, ಮಠಣ ದಿನಾಂಕವನ್ನು ನೋಂದಣೆ ಮಾಡಿಕೊಂಡು ಮಠಣ ಪ್ರಮಾಣ ಪತ್ರವನ್ನು ನ್ಯಾಯಾಲಯದಲ್ಲಿ ಕೇಗು ದಾಖಲು ಮಾಡಿದ್ದು, ಇದಕ್ಕೆ ಹಿತಾಸಕ್ಕೆರಾರರು ಯಾರಾದರು ಇಲ್ಲದ್ದೆ ತಮ ಅಕ್ಷಣಗಳನ್ನು ಸಸ್ಥೆಲು ಇತ್ಯಿಸಿದಲ್ಲಿ ದಿನಾಂಕ: 11-09-2023 ರಂದು ಮಾನ್ಯ ಪ್ರಾಯಾಲಯಕ್ಕೆ ಮಿರಾಗ್ರ ಅಥವಾ ವಕೀಲರ ಮೂಲಕ ಹಾಜರಾಗಿ ಆಕ್ಷಣೆಗಳನ್ನು ಸಸ್ಥೆಲು ಸಸ್ಥೆಗಬೇಕು 10-08-2023 ರಂದು ನ್ಯಾಯಾಲಯದ ಸಹಿ ಮತ ಾಂದಿಗೆ ನೀಡಿದೆ. ಮಾಲಯದ ಆದೇಶದ ಮೇರೆಗೆ, 41ನೇ ಅಪರ ಮುಖ್ಯ ಮಹಾಸ

ರವಿಶಂಕರ್.ಪಿ ಮತ್ತು ಶಶಿಧರ್.ಎಸ್, ವಕೀಲರು ಫ್ಲಾಟ್ ನಂ.102, ಆರ್.ಆರ್. ರೆಸಿಡೆನ್ಸಿ, ನಂ. 337, 17ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್, ಆರ್.ಆರ್. ನಗರ, ಬೆಂಗಳೂರು-560098.

ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ಸ್ಥಾಯಾಲಯ ಮತ್ತು ಜೆ.ಎಂ.ಎಫ್.ಸಿ. ನೆಲಮಂಗಲ ಸಿ.ಮಿಸ್.ನಂ. 178/2023 ಅರ್ಜಿದಾರ ಅರ್ಜಿಯಾರು ಬಿ.ಮಿಸ್.ನಂ. 178/2023 ಅರ್ಜಿಯಾರು ವಿಶ್ವಪ್ತಿ ಸಾರ್ವಿ ಅರ್ಜಿಯಾರು 51 ವರ್ಷ. ವಿಳಾಸ ಮದಲಕೋಟೆ ಗ್ರಾಮ. ಕಸರಾ ಹೋಬಳಿ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಂತರ ಜಿಲ್ಲೆ ಎದುರುದಾರರು: 13ಪನಿಸೀತ್ರಾರ್, ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಂತರ ಜಿಲ್ಲೆ ಬಿಂಗಳೂರು ಕ್ರಮಂತರ ಜಿಲ್ಲೆ ಬಿಂಗಳೂರು ಗ್ರಾಮಂತರ ಜಿಲ್ಲ ಬಿಂಗಳೂರಿಯ ಬಿಂಗಳೂರು ಗ್ರಾಮಂತರ ಜಿಲ್ಲೆ ಬಿಂಗಳೂರಿದ ಬಿಂಗಳೂರು ಬಿಂಗಳೂರು ಗ್ರಾಮಂತರ ಜಿಲ್ಲ ಬಿಂಗಳೂರು ಬಿಂಗಳೂರು ಬಿಂಗಳೂರಿದ ಬಿಂಗಳೂರು ಬಿಂಗಳೂರು ಬಿಂಗಳೂರ ಸಾರ್ವಜನಿಕ ಪ್ರಕಟಣೆ

ಸಾರ್ವಜನಿಕ ಪ್ರಕಟಣೆ ಸ್ಥಾಪ್ ಬ್ರಾಪ್ ಬಾರ್ ಪರ್ ತಾತ ಪಟ್ಟಹೊನ್ನಯ್ಯ ಬಿನ್ ಲೇಟ್ ಪಟ್ಟಹೊನ್ನಯ್ಯ ರವರ ದಿನಾಂಕ. 26,04,1996 ರಂದು ಮದಲಕೋಟೆ ಗ್ರಾಮಿಸಿಸಬಾ ಹೋಬ್ಯ ನಿರ್ದಾರ್ಯ ವಿರುದೀಶಗಳ ತಾಲ್ಕೂಕು, ಬೆಂಗಳೂರು ಗ್ರಾಮಂತರ ಜಿಲ್ಲೆ, ಇಲ್ಲಿ ಮರಣ ಹೊಂದಿದ್ದು, ಮರಣ ದಿನಾಂತವನ್ನು, ನೊಂದಣೆ ಮಾಡಿಕೊಡಲು ಆದೇಶ ಕೋರಿ ಮೇಲ್ವಂಡ ಮಾನ್ನೆ ಗೌರವಾನ್ಯತ್ತಿ ನಾಯಾಲಯದಲ್ಲಿ ರಾಬಲು ಮಾಡಿದ್ದು, ಇದಕ್ಕೆ ಹಿತ್ತಿಸುಕೊಂದರು ಯಾರಾದರೂ ಇದ್ದರೆ ತಮ್ಮ ಆಕೇಪಣೆಗಳನ್ನು ಸಲಿಸಲು ಇಚ್ಚಿಸಿದ್ದಲೆ ದಾನಾಂಕ. 65,10,12923 ರೆಂದು ಮಾನ್ನ ಪ್ರಾಯಾಲಯಕ್ಕೆ ಬಿರವಾಗಿ ಅಥವಾ ವಕೀಲರ ಮೂಲಕ ಆಕ್ಷೇಷಗಳನ್ನು ಸಲ್ಲಿಸಬೇಕು ಇಲ್ಲದೇ ಹೋದ ರ ಏಕ್ಕಾರ್ಟ್ ಕ್ಷೇಂರು ವಾಗಿ ಪ್ರಕರಣವನ್ನು ಸ್ಥಿತಿಸಬೇಕು ಇಲ್ಲದೇ ಹೋದ ರ ಏಕ್ಕಾರ್ಟ್ ಕ್ಷೇಂರು ವಾಗಿ ಪ್ರಕರಣವನ್ನು ತಿರವಾಗಿನಸಲಾಗುವುದು.

ನಾಂಕ: 08/08/2023ರಂದು ನ್ಯಾಯಾಲಯದ ಆದೇಶದಂತೆ ಕ ಬೂಲಕ ನ್ಯಾಯಲಗದ ಮೋಹರಿನೊಂದಿಗೆ ನೀಡಲಾಗಿದೆ. ರಾನ್ಯ ನ್ಯಾಯಾಲಯದ ಆದೇಶದ ಮೇರೆಗೆ, ಮಾನ್ಯ ಗೌರ ಧಾನ ಸಿಎಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ನೆಲವ ಅರ್ಜಿದಾರರ ಪರ ಪಕೀಲರು: ಮಹೇಶ್ .ಪಿ.ಎ ಹಿಪ್ಪಿ ಆಂಜನೇಯ ಸ್ವಾಮ ಲೇಔಚ್, ಅಡೆಪೇಟೆ ನೆಲಮಂಗಲ ಟೌನ್, ನೆಲಮಂಗಲ ತಾಲ್ಲೂಕು, ಬೆಂಗಳೂರು

Sanjeevini Nagar, Kodigehalli Main, Bangalore-560092.

RA.(S) 116/2019-20

BETWEEN: Smt. Sakamma, W/o Late Beerappa, Aged about 80 years, R/at.Ganal Village, Kengeri Hobli, Bangalore South Taluk

AND: Thasildar & Others ...RESPONDENTS SUMMONS / NOTICE FOR SERVICE

UNDER ORDER V RULE 20(1A) OF CPC 1908

Recondent No. 4: TS Anil Kumar S/o TV

Srinivasamurthy, R/at. No. 1179, 35th "C" Cross 28th Main Road, Jayanagar 4th Block, Bangalore - 560 041.

Respondent No. 9 : P.R. Srinivasan S/o. Radhakrishna, R/at. No. 7/1, Krishna Roac Basavanagudi,Bangalore-560004.

Respondent No. 10: Akilashashireka W/o

AVSN Murthy, aged about 48 years, R/at.No.301, Galli Apartments, 47th Cross, 1st Main, 8th Block, Jayanagar, Bangalore-560082.

Whereas the Petitioner has filed the above

You are hereby summoned to appear in person or by pleader on 30.08.2023 at 03.00 PM, to

answer the same failing which the above matter will be heard and determined exparte By the order of the Court on this the 8th day o August 2023. By Order of the Court. Bangalore South Sub-Div, Bangalor NarendraBabuReddy .K.S, Advocates No.35, 2nd Floor, Sakamma Complex

Respondent No. 11. B.K. Arun S/o Kuaraswamy, R/at.No. 13, 3rd Cross Srirampura, Bangalore-560021.

appeal against you and others.

...PETITIONERS

ಮಾನ್ಯ ಗೌರವಾನ್ಚಿತ 41ನೇ ಅಪರ ಮುಖ್ಯ ಮಹಾನಗಳ ದಂಡಾಧಿಕಾರಿಗಳು ಬೆಂಗಳೂರು ಸಿ.ಮಿಸ್. ನಂ. 4041/2023 . ಡಿ.ವಿ. ವಸಂತ್, ಬಿನ್ ಲೇಟ್, ಡಿ.ಯು. ವೆಂಕುಸಾ, ವಯಸ ಚರ್ಷ, ವಾಸ: ನಂ. 24/6, 15ನೇ ಅಡ್ಡರಸ್ತೆ, ಮಾಗಡಿ ರಸ್ತೆ, ಬೆಂಗಳ 60023. 2. ವಿ. ಮಂಜುನಾಥ್, ಬಿನ್ ಎಂ.ಎಂ. ವೆಂಕಟೇಶ್, ವಯ 560023. 2. ವಿ. ಮಂದುಣಾಫ್, ಬಿನ್ ಎಂ.ಎಂ. ವೆಂಕಟೇಶ್, ಕ 52 ವರ್ಷ, ವಾಸ: ನಂ. 22/1, 2ನೇ ಮುಖ್ಯ ರಸ್ತೆ, ನನೇ ಆಜಾರ್ ನಗರ, ಬೆಂಗಳೂರು–560 018. 3. ಜಗಣ್ಗಾಥ ಎಂ. ಲೇಟ್. ಎಂ.ಎಂ. ವೆಂಕಟೇಶ್ ಪಯಸ್ಕುಳ್ಳ 50 ವರ್ಷ, ವಾಸ ನಂ 1, 8ನೇ ಆಡ್ಡರಸ್ತೆ, ಮಾಗಡಿ ರಸ್ತೆ, ಬೆಂಗಳೂರು–560 023.

ಎದುರುವಾರರು: ಆರುತ್ತಳು, ಜನನ ವುತ್ತು ಮರಣ ನೋರವಣ್ಯಗಾರಿಯಗಳು, ಬಿ.ಬಿ.ಎಪಿ. ಬೆಂಗಳೂರು. ನೋರವಣ್ಣಗಾರಿಯಗಳು, ಬಿ.ಬಿ.ಎಪಿ. ಬೆಂಗಳೂರು. ನಿರ್ಣಂತವಣ್ಣಗಾರಿಯಗಳು, ಬಿ.ಬಿ.ಎಪಿ. ಬೆಂಗಳೂರು ಹಾರವಣವಣೆ ಹಾರುವಣ್ಣಗಾರಿಯ ಕಾರುವಣ್ಣಗಾರಿಯ ಹಾರುವಣ್ಣಗಾರಿಯ ಚಿತ್ರಮುತ್ತಾತನವರಾದ ಮುನಿಯವು ವರ್ಣ ಲೇಟ್ ಮಗಡೆ ಗುಣಾಣ ಮರಣಾ ದಿನಾಂಕ: 0.10932 ರಂದು ಬೆಂಗಳೂರು-560053, ಬಿಟ್ಟುಪೇಟೆ, 58ೇ ಆಡ್ಡರಸ್ಸೆ, ಆರ್ಥುನ ಮೂರರಿಯಾರ ಲೇಸ್, ರಾಜ್ಯಂತ ನಮ್ಮ ವಿನ್ಯಾಪ್ ಪ್ರವನ್ನ ಮಾಡಿಸಿದ್ದರು. ಬೆಕ್ಕಮುತ್ತಿದ್ದರು ಮತ್ತು ಮಾಡಿಸಿದ್ದರು. ಬೆಕ್ಕಮುತ್ತಿದ್ದರು ಮತ್ತು ಮಾಡಿಸಿದ್ದರು. ಮರಣ ವಿವ್ಯಾಪ್ತ ಪ್ರವನ್ನ ಮಾಡಿಸಿದ್ದರು. ಆದೇಶ ಮಾಡಿಸಿದ್ದರು ಆದೇಶ ಮಾಡಿಸಿದ್ದರು ಮರಣ ಪ್ರವನ್ನಾ ಮಾಡಿಸಿದ್ದರು. ಆದೇಶ ಮಾಡಿಸಿದ್ದರು ಆದೇಶ ಮಾಡಿಸಿದ್ದರು. ಮರಣ ವಿವ್ಯಾಪ್ತ ಪ್ರವನ್ನ ಮಾಡಿಸಿದ್ದರು. ಆದೇಶ ಮಾಡಿಸಿದ್ದರು ಆದೇಶ ಮಾಡಿಸಿದ್ದರು. ಆದೇಶ ಮಾಡಿಸಿದ್ದರು ಅದೇಶ ಮಾಡಿಸಿದ್ದರು. ಮರಣ ವಿವ್ಯಾಪ್ತ ಪ್ರವನ್ನ ಮಾಡಿಸಿದ್ದರು. ಆದೇಶ ಮಾಡಿಸಿದ್ದರು ಅದೇಶ ಮಾಡಿಸಿದ್ದರು. ಆದೇಶಿಸಿದ್ದರು ಮಾಡಿಸಿದ್ದರು. ಆದೇಶಿಸಿದ್ದರು ಮಾಡಿಸಿದ್ದರು. ಆದೇಶಿಸಿದ್ದರು ಮಾಡಿಸಿದ್ದರು. ಇದ್ದಿಗೆ ಮಾಡಿಸಿದ್ದರು ಮಾಡಿಸಿದ್ದರು. ಇದ್ದಿಗೆ ಮೊದಗಲ್ಲಿ ಬಹುತೆಗೆ ಅರ್ಜಿಕೆಯಾಗಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದ್ದರು. ಎರಡುವ ಪ್ರವಣ್ಣಗಳು ಮಾಡಿಸಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದ್ದರು. ಎರಡುವ ಪ್ರದೇಶವಣ್ಣಗಳು ಮಾಡಿಸಿದ್ದರು. ಎರಡುವ ಪ್ರದೇಶವಣೆಗಳು ಮಾಡಿಸಿದ್ದರು. ಎರಡುವ ಪ್ರವೇಶವಣೆಗಳು ಮಾಡಿಸಿದಿದ್ದರು. ಎರಡುವ ಪ್ರವೇಶವಣೆಗಳು ಮಾಡಿಸಿದಿದ್ದರು. ಎರಡ ರ್ಣ 10-08-2023 ರಂದು ನ್ಯಾಯಾಲಯದ ಸಹಿ ಮತ್ತ

ಯದ ಆದೇಶದ ಮೇರೆಗೆ, 41ನೇ ಅಪರ ಮುಖ್ಯ ಮ ೧೦ಗಳು, ಬೆಂಗಳೂರು.

ರವಿಶಂಕರ್ .ಪಿ ಮತ್ತು ಶಶಿಧರ್.ಎಸ್, ವಕೀಲರು ಫ್ಲಾಟ್ ನಂ.102, ಆರ್.ಆರ್. ರೆಸಿಡೆನ್ಸಿ, ನಂ. 337, 17ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್, ಆರ್.ಆರ್. ನಗರ, ಬೆಂಗಳೂರು–560098.

ನಮೂನೆ ಸಂಖ್ನೆ.URC-2

ಕಾಯಿದೆಯ XXI ಅಧ್ಯಾಯದ ಭಾಗ 1ರ ಅಡಿಯಲ್ಲಿ ನೋಂದಣಿ ಕುರಿತು ಸೂಚನೆ ನೀಡುವ ಜಾಹೀರಾತು (ಕಂಪನೀಸ್ ಆಕ್ಟ್, 2013 ರ ಸೆಕ್ಷನ್ 374(ಬಿ) ಮತ್ತು ಕಂಪನಿಗಳ ನಿಯಮ 4(1) ಪ್ರಕಾರ (ನೋಂದಣಿ ಮಾಡಲು ಅಧಿಕಾರ) ನಿಯಮಗಳು, 2014

. ಕಂಪನಿ ಕಾಯಿದೆ, 2013 ರ ಸೆಕ್ಷನ್ 366 ರ ಉಪ-ವಿಭಾಗ (2) ರ ಅನುಸಾರವಾಗಿ, "ಮೈಂಡ್ಸಾಮ್? ಇನ್ ಪ್ರಾವೆಂಚರ್ಸ್ LLP" ಪಾಲುದಾರಿಕೆ ಸಂಸೆಯನು ನೋಂದಾಯಿಸಬಹುದು ಎಂದು ಬೆಂಗಳೂರಿನ ಕಂಪನಿಗಳ ರಿಜಿಸಾರ್'ಗೆ ಅರ್ಜಿ ಸಲಿಸಲಾಗಿದೆ ಎಂದು ಈ ಮೂಲಕ ಸೂಚನೆ ನೀಡಲಾಗಿದೆ. ಪಾಲುದಾರಿಕೆ ಕಾಯಿದೆ ಅಡಿಯಲಿ ಷೇರುಗಳಿಂದ ಸೀಮಿತವಾದ ಕಂಪನಿಯಾಗಿ.

2. ಕಂಪನಿಯ ಪ್ರಮುಖ ವಸ್ತುಗಳು ಈ ಕೆಳಗಿನಂತಿವೆ:

ಕಾಂಕೀರ್ಟ್ ಮತ್ತು ಎಲ್ಲಾ ಸಂಬಂಧಿತ ಉತ್ಪಕ್ಷಗಳನ್ನು ಸಂಗ್ರಹಿಸುವುದು, ಸರಬರಾಜು ಮಾಡುವುದು, ಮಾರಾಟ ಮಾಡುವುದು, ವಸತಿ ಮತ್ತು ವಾಣಿಜ್ಯ ಕಟ್ಟಡೆಗಳ ನಿರ್ಮಾಣ, ವಸತಿ ಮತ್ತು ವಾಣಿಜ್ಯ ಎರಡೂ ಬೂಮಿ ಮತ್ತು ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳುವುದು, ಒಟ್ಟುಗೂಡಿಸುವುದು, ಖರೀದಿಸುವುದು, ಅಭಿವೃದ್ಧಿಪಡಿಸುವುದು ಮಾರಾಟ ಮಾಡುವುದು, ಸಲಹಾ ಸೇವೆಗಳು, ಗುಣಲಕ್ಷಣಗಳ ನಿರ್ವಹಣೆ ಮತ್ತು ನಿರ್ವಹಣೆ ಮತ್ತು ಸಂಬಂಧಿತ ಚಟುವಟಕೆಗಳು

3. ಪ್ರಸ್ತಾವಿತ ಕಂಪನಿಯ ಕರಡು ಜ್ಞಾಪಕ ಪತ್ರ ಮತ್ತು ಸಂಘದ ಲೇಖನಗಳ ಪ್ರತಿಯನ್ನು ನಂ.912 & 913, MG ರಸ್ತೆ, ಬಾರ್ಟನ್ ಸೆಂಟರ್, 9ನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು -560001 ರಲ್ಲಿನ ಕಚೇರಿಯಲ್ಲಿ ಪರಿಶೀಲಿಸಬಹುದು.

4. ಈ ಅರ್ಜಿಯನ್ನು ಆಕ್ಷೇಪಿಸುವ ಯಾವುದೇ ವ್ಯಕ್ತಿಯು ತಮ್ಮ ಆಕ್ಷೇಪಣೆಯನ್ನು ಕೇಂದ್ರೀಯ ನೋಂದಣಿ ಕೇಂದ (CRC), ಇಂಡಿಯನ್ ಇನ್ಸ್ಟ್ಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್ (IICA), ಪ್ಲಾಟ್ ಸಂಖ್ಯೆ. 6,7, 8 ಸೆಕ್ಕರ್ 5 ರಲ್ಲಿನ ರಿಜಿಸ್ಕಾರ್ಗೆ ಲಿಖಿತವಾಗಿ ತಿಳಿಸಬಹುದು ಎಂದು ಸೂಚನೆ ನೀಡಲಾಗಿದೆ., IMT ಮಾನೇಸರ್, ಜಿಲ್ಲೆ ಗುರ್ಗಾಂವ್ (ಹರಿಯಾಣ), ಪಿನ್ ಕೋಡ್-122050, ಈ ಸೂಚನೆಯ ಪ್ರಕಟಣೆಯ ದಿನಾಂಕದಿಂದ ಇಪ್ಪತ್ತೊಂದು ದಿನಗಳಲ್ಲಿ, ಕಂಪನಿಗೆ ಅದರ ನೋಂದಾಯಿತ ಕಚೇರಿಯಲ್ಲಿ ಪ್ರತಿಯೊಂದಿಗೆ. ಮೈಂಡ್ಸ್ರಾರ್ಮ್ ಇನ್ಫ್ರಾವೆಂಚರ್ಸ್ LLP ಗಾಗಿ

ದಿನಾಂಕ 10 ಆಗಸ್ 2023. Sd/- ಜಿ ಆರ್ ಶೆಟ್ಟಿ

Sd/- ಜ. ಶ್ರೀನಿವಾಸ,

ಅಲ್ಪರುಖ್ಯಾತರ ಕಲ್ಯಾಣ ಇಲಾಖೆ, ಬೆಳಗಾವಿ

ಇ–ಟೆಂಡರ್ ಪ್ರಕಟಣೆ (E-Procurement mode only)

ಜಿಲ್ಲಾ ಕಛೇರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು, ವಿದ್ಯಾರ್ಥಿನಿಲಯ, ಜಿಲ್ವಾ/ತಾಲ್ಲೂಕಾ ಮಾಹಿತಿ |ಕೇಂದ್ರಗಳಿಗೆ, ಡಾಟಾ ಎಂಟ್ರಿ ಆಪರೇಟರ್, ಸ್ಟಾಪ್ ನರ್ಸ, ವಾಹನ 🛮 ಚಾಲಕರು, ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು ಸ್ವಚ್ಛತಾ ಸಿಬ್ಬಂದಿ ಮತ್ತು ಗ್ರೂಪ್–ಡಿ ಒಟ್ಟು 139 ಜನ ಸಿಬ್ಬಂದಿ ^{ಹ್ನ ಟ್ಟ} ಸೇವೆಯನ್ಪು ಹೊರ ಮಾನವ ಸಂಪನ್ಮೂಲ ಸಂಸ್ಥೆಯಿಂದ ಆರ್ಥಿಕ ವರ್ಷ 2023-24ನೇ ಸಾಲಿಗೆ ಅಥವಾ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸಿಬ್ಬಂದಿ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999, ನಿಯಮಗಳು 2000 ರ ಪ್ರಕಾರ ನೊಂದಾಯಿತ ಅರ್ಹ ಗುತ್ತಿಗೆದಾರ ರಿಂದ ಇ–ಪ್ರೊಕ್ಯೂರಮೆಂಟ್ ಪೋರ್ಟಲ್ http://eproc.karnataka.

gov.in ಮೂಲಕ ಟೆಂಡರ್ ಅಹ್ವಾನಿಸಲಾಗಿದೆ. ಟೆಂಡರ್ ಸಂಖ್ಯೆ:ಸಂ/ಅಸಂಕಇ/ಹೊ.ಸಿ/ಟೆಂಡರ್/ಸಿಆರ್–19/2023– 24, ಇ.ಎಂ.ಡಿ. ಮೊತ್ತ:ರೂ. 3.70 ಲಕ್ಷ, ಸೆಕ್ಯೂರಿಟಿ ಡಿಪಾಜಿಟ್ (ಅನು ಮೋದನೆಗೊಂಡ ಟೆಂಡರದಾರರು ಮಾತ್ರ):ಬಿಡ್ ಮೊತ್ತದ ಶೇ.5 ರಷ್ಟು ಟೆಂಡರ್ ಸಲ್ಲಿಸುವ ಆರಂಭ ದಿನಾಂಕ:11.08.2023,ಟೆಂಡರ್ ಸಲ್ಲಿಸಲು

ಕೊನೆಯ ದಿನಾಂಕ & ಸಮಯ:25.08.2023 ಸಾಯಂಕಾಲ 5.00ಗಂಟೆ, ಟೆಂಡರ್ ತೆರೆಯುವ ದಿನಾಂಕ:30.08.2023

ಹೆಚ್ಚಿನ ಮಾಹಿತಿಯನ್ನು http://eproc.karnataka.gov.in ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ ಅಥವಾ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ:0831-2950349 ಮೂಲಕ ಪಡೆಯಬಹುದಾಗಿದೆ.

ಸಹಿ/–ಜಿಲ್ಲಾ ಅಧಿಕಾರಿಗಳು,

_{IPR/BGM/RO-NO-255/MCA/2023-24} ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಳಗಾವಿ.

ಮಾನ್ಯ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಶಿವಮೊಗ್ಗ. O.S.No: 71/2023

ವಾದಿಯವರು: ಹೆಚ್.ಪಿ.ಸಂತೋಷಕುಮಾರ್.

:ವಿರುದ:

ಪ್ರತಿವಾದಿಯವರು : ಶ್ರೀ ಹೆಚ್.ಜಿ.ಪ್ರಹ್ಲಾದ್ ಮತ್ತು ಇತರರು. ಪ್ರತಿವಾದಿ ಸಂಖ್ಯೆ : 2.ಶ್ರೀ ಹೆಚ್.ಪಿ.ರಿತೇಶ್ ಕುಮಾರ್ ಬಿನ್ ಹೆಚ್.ಜಿ.ಪ್ರಹ್ಲಾದ್, 43 ವರ್ಷ ವಯಸ್ಸು, ವಾಸ: ತರ ಳಬಾಳು ಹಾಸ್ಟೇಲ್ ಹತ್ತಿರ, ಹಲ್ಲೂರು ಗೋಪಾಲಪ್ಪ ಬಡಾವಣೆ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ . **ಪ್ರತಿವಾದಿ ಸಂಖ್ಯೆ : 4**. ಶ್ರೀ ಗೋವಿಂದಶೆಟ್ಟಿ ಬಿನ್ ಲೇಟ್ ಗೋಪಾಲ ಶೆಟ್ಟಿ, 76 ವರ್ಷ ವಯಸ್ಸು, ವಾಸ: ನಾರಾಯಣಪ್ಪ ಗಾರ್ಡನ್ ಡಿ.ಆರ್.ಸಿ.ಪೋಸ್ಟ್, ತಾವರೆಕೆರೆ, ಲಕ್ಷ್ಮಿ ಟಾಕೀಸ್ ಹತ್ತಿರ, ಬೆಂಗಳೂರು-29.

ಸಾರ್ವಜನಿಕ ಪ್ರಕಟಣೆಗಾಗಿ

ಈ ಮೂಲಕ ಮೇಲ್ಕಂಡ ಪ್ರತಿವಾದಿಯವರಿಗೆ ತಿಳಿಯಪಡಿಸುವುದೇನೆಂದರೆ, ಮೇಲ್ಕಂಡ ಪ್ರತಿವಾದಿಯವರ ವಿರುದ್ದ ವಿಭಾಗ ಮತ್ತು ಸ್ವಾಧೀನವನ್ನು ಕೋರಿ ಈ ಮೇಲ್ಕಂಡ ದಾವೆಯನ್ನು ಬಾರಿ ಮಾನ್ಯ ನ್ಯಾಯಾಲಯದಿಂದ ದಾವಾ ಸಮನ್ಸ್ ಕಳುಹಿಸಿದ್ದರೂ ಸಹ ನೀವು ಇದುವ ರೆಗೂ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿರುವುದಿಲ್ಲ. ಆದ ಕಾರಣ ತಾವು ಖುದ್ದಾಗಿಯಾ ಗಲೀ ಅಥವಾ ನಿಮ್ನಿಂದ ನಿಯೋಜಿತ ವಕೀಲರ ಮೂಲಕವಾಗಲೀ ದಿನಾಂಕ:26-09-2023 ರಂದು ಬೆಳಿಗ್ಗೆ 11-00 ಗಂಟೆಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು ತಪ್ಪಿದಲ್ಲಿ ಮಾನ್ಯ ನ್ಯಾಯಾಲಯವು ನಿಮ್ಮ ಗೈರು ಹಾಜರಾತಿಯಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಎಂದು ತಿಳಿಯುವುದು

ಷೆಡ್ಕೂಲ್:- ಶಿವಮೊಗ್ಗ ತಾಲ್ಲೂಕು, ಕಸಬಾ 1 ಹೋಬಳಿ, ಶಿವಮೊಗ್ಗ ಗ್ರಾಮದ ಹಾಲಿ ಶಿವಮೊಗ್ಗೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ತರಳಬಾಳು ಹಾಸ್ಟೇಲ್ ಎದುರು ಸರ್ವೇ ನಂ.17/1ಎನಲ್ಲಿ 1-06 ಗುಂಟೆಯ ಬಾಬ್ಗು ಖಾಲಿ ಜಮೀನಿಗೆ ಚೆಕ್ಕುಬಂಧಿ: ಪೂರ್ವ: ಹೈದರ್ ಹುಸೈನ್ ಅವರ ಜಮೀನು. ಪಶ್ಚಿಮ: ರಸ್ತೆ , ಉತ್ತರ: ಸರ್ವೇ ನಂ.6ರ ಜಮೀನು. ದಕ್ಷಿಣ: ಲೇಔಟ್.

ವಾದಿಯವರ ಪರ ವಕೀಲರು ಬಿ.ಜಿ.ಶಿವಮೂರ್ತಿ ಸ್ಥಳ : ಶಿವಮೊಗ್ತ

ನ್ಯಾಯಾಲಯದ ಅಪ್ಪಣೆ ಮೇರೆಗೆ ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಶಿವಮೊಗ್ಗೆ .

16 ಫೆಬ್ರವರಿ 2021

28 ಅಕ್ಟೋಬರ್ 2021

ಶ್ರೀ ಸುನೀಲ್ ಕುಮಾರ

ಶೀಮತಿ ದೀಪಾ ಮತ

ಶ್ರೀ ಸುಧೀಂದ್ರ ಕೆ ಎಸ್

ದಿನಾಂಕ: 11.08.2023

ಸಹಿ/- ಅಧಿಕೃತ ಅಧಿಕಾರಿ

ಹೆಚ್ಡಎಫ್ಸ್ ಬ್ಯಾಂಕ್ ಲಿಮಿಟೆಡ್

ಒಂದು ಕಾರ್ ಪಾರ್ಕಿಂಗ್ ಸ್ಥಳ, ಹಾಗೂ 479 ಚದರ ಅಡಿಗಳ ಅವಿಭಜಿತ ಪಾಲನ್ನು ಹೊಂದಿದೆ. ಈ ಕಟ್ಟಡವನ್ನು ಕೋಗಿಲು ಗ್ರಾಮ, ಯಲಹಂ

ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಅಪಾರ್ಟ್ ಮೆಂಟ್ ನಂ.408, ಮೂರನೇ ಮಹಡಿಯಲ್ಲಿರುವ "ಸ್ಯಾಂಡ್ಸ್ ಗೇಟ್ ವೇ

ಎಂದು ಕರೆಯಲ್ಪಡುವ ಕಟ್ಟಡವು 1535 ಚ.ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದ್ದು ಜೊತೆಗೆ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಜೊತೆಗೆ

380.20 ಚ.ಅಡಿ ಅವಿಭಾಜಿತ ಪಾಲು, ಹಕ್ಕು ಶೀರ್ಷಿಕೆ ಮತ್ತು ಹಿತಾಸಕಿಯನ್ನು ಹೊಂದಿರುವ ಜಮೀನಿನ ಸರ್ವೆ ಸಂ.520/4 [ಹಳೆಯ ಸರ್ವೆ

ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಅಪಾರ್ಟ್ ಮೆಂಟ್ ನಂ.308, ಎರಡನೇ ಮಹಡಿಯಲ್ಲಿರುವ "**ಸ್ಯಾಂಡ್ಸ್ ಗೇಟ್**ವೇ'

ಎಂದು ಕರೆಯಲ್ಪಡುವ ಕಟ್ಟಡವು 1535 ಚ.ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದ್ದು ಜೊತೆಗೆ ಒಂದು ಮುಚ್ಚಿದ ಕಾರ್ ಹಾಕಿಕಿಂಗ್ ಜೊತೆಗೆ 380.20 ಚ.ಅಡಿ ಅವಿಭಾಜಿತ ಪಾಲು, ಹಕ್ಕು ಶೀರ್ಷಿಕೆ ಮತ್ತು ಹಿತಾಸಕ್ತಿಯನ್ನು ಹೊಂದಿರುವ ಜಮೀನಿನ ಸರ್ವೆ ನಂ.520/4 [ಹಳೆಯ ಸರ್ವೆ ನಂ.520/1], ಸರ್ಜಾಪುರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರಿನಲ್ಲಿದೆ.

ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಅಪಾರ್ಟ್ ಮೆಂಟ್ ನಂ.102, ನೆಲ ಮಹಡಿಯಲ್ಲಿರುವ "**ಸ್ಯಾಂಡ್ಸ್ ಗೇಟ್**ವೇ" ಎಂದು ಕರೆಯಲ್ಲಡುವ ಕಟ್ಟಡವು 1535 ಚ.ಅಡಿ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿದ್ದು ಜೊತೆಗೆ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಜೊತೆಗೆ 380.20 ಚ.ಅಡಿ ಅವಿಭಾಜಿತ ಪಾಲು, ಹಕ್ಕು ಶೀರ್ಷಿಕೆ ಮತ್ತು ಹಿತಾಸಕ್ತಿಯನ್ನು ಹೊಂದಿರುವ ಜಮೀನಿನ ಸರ್ವೆ ನಂ.520/4 [ಹಳೆಯ ಸರ್ವೆ

ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ, ಬೆಂಗಳೂರು, ಕರ್ನಾಟಕ ನಿರ್ಮಿಸಲಾಗಿದೆ

ನಂ.520/1], ಸರ್ಜಾಪುರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕೆಲ್ ತಾಲ್ಲೂಕು, ಬೆಂಗಳೂರಿನಲ್ಲಿದೆ. ಮತ್ತು

ದಿನಾಂಕ: 09-08-2023

ಸ್ಥಳ: ಬೆಂಗಳೂರು

ನೀಡಲಾಗಿದೆ

ಶ್ರೀಲಕ್ಷ್ಮಿ ಪುರುಷೋತ್ತಮ್ ದಿನಾಂಕ:09-08-2023